
Tejas Networks Ltd.

Regd. Office: Plot No. 25, 5th Floor J.P. Software Park, Electronic City Phase 1 Hosur Road, Bengaluru 560 100, India Tel: +91-80-4179 4600/700/800

Fax: +91-80-2852 0201



July 05, 2022

The Secretary

National Stock Exchange of India Ltd

Exchange Plaza, C/1, Block G,

Bandra Kurla Complex, Bandra (East)

Mumbai – 400 051

NSE Symbol: TEJASNET

NGE Gymbol. TEJASNI

The Secretary **BSE Limited**P J Towers, Dalal Street,

Fort, Mumbai – 400 001 **BSE Scrip Code: 540595**

Dear Sir/Madam,

Re: Newspaper Advertisement - Regulation 47 of SEBI (Listing Obligations and Disclosure Requirements) Regulations, 2015

Pursuant to Regulation 47 of the SEBI (Listing Obligations and Disclosure Requirements) Regulations, 2015, we are enclosing the copies of the intimation on the "Notice of the 22nd Annual General Meeting, E-Voting Information and Closure of Register of Members" published in the newspapers, "The Financial Express" (English - All India Edition) and "Vishwavani" (Kannada Edition) dated July 05, 2022 for the purpose of convening the 22nd Annual General Meeting of the Company slated to be held on Tuesday, July 26, 2022 at 4.00 P.M. (IST) through Video Conference (VC) and Other Audio Visual Means (OAVM). In this connection, we hereby inform you as follows:

Relevant date / Cut-off date to vote on AGM resolutions	July 19, 2022
Book Closure (Register of Members) date for AGM	July 19, 2022 to July 26, 2022 (both days inclusive)
Commencement of e-voting	July 21, 2022 at 9.00 A.M. (IST)
End of e-voting	July 25, 2022 at 5.00 P.M. (IST)
AGM	July 26, 2022 at 4:00 P.M. (IST)

This is for your kind information.

Yours sincerely

For Tejas Networks Limited

N R Ravikrishnan

General Counsel, Chief Compliance Officer

& Company Secretary

© TEJAS: Tejas Networks Limited

Corporate Identity Number: L72900KA2000PLC026980

Registered Office: J.P. Software Park, Plot No. 25, Sy. No. 13, 14, 17 & 18, Konnapana Agrahara Village, Begur Hobli, Bengaluru-560 100, Karnataka Tel.: +91 80 4179 4600 | Fax: +91 80 2852 0201 Website: www.tejasnetworks.com | E-mail: corporate@tejasnetworks.com

NOTICE OF THE 22nd ANNUAL GENERAL MEETING, E-VOTING INFORMATION AND CLOSURE OF REGISTER OF MEMBERS

NOTICE is hereby given that the 22rd Annual General Meeting (AGM) of the Members of the Tejas Networks Limited (the "Company") will be convened to be held on Tuesday, July 26, 2022 at 4.00 P.M. (IST) through the Video-Conference (VC) Other Audio Visual Means (DAVM) in compliance to the General Circulars issued by the Ministry of Corporate Affairs and by Securities and Exchange Board of India (SEBI) (hereinafter collectively referred to as "Circulars") and in accordance with the applicable provisions of the Companies Act, 2013 and SEBI (Listing Obligations and Disclosure Requirements) Regulations 2015, the companies are allowed to hold AGMs through VC, without physical presence of the members at a common venue. Hence, the 22rd AGM of the Company is being held through VC / OAVM to transact the business as set forth in the Notice of the AGM dated June 27, 2022. Hence, Members can attend and participate in the ensuing AGM through VC/OAVM

In compliance with the said Circulars, electronic copies of the Notice of the AGM and Annual Report 2021-2022 have been sent to all the Members whose email IDs are registered with the Company/ Depository Participant(s). These documents are also available company's website at https://www.tejasnetworks.com/shareholders_agm.php and on the web-sites of the Stock Exchanges i.e BSE Limited and National Stock Exchange of India Limited at www.bseindia.com and www.nseindia. com and also on the National Securities Depositories Limited (NSDL) website https://www.evoting.nsdl.com. The dispatch of the Notice of AGM through emails has been completed on July 4, 2022.

Members holding shares either in physical form or dematerlised form as on the cut-off date (i.e.) July 19, 2022 may cast their votes electronically on the business set forth in the Notice of the AGM through electronic voting system of the NSDL ('remote e-voting') The Members are hereby informed that:

- The business as set forth in the Notice of the AGM may be transacted through remoting e-voting or e-voting at the (ii) The remote e-voting shall commence on July 21, 2022 at 9:00 a.m.(IST) and ends on July 25, 2022 at 5:00 p.m. (IST).
- The remote E-voting module shall be disabled by NSDL for e-voting on July 25, 2022 at 5.00 p.m. (IST)
- (iii) Any person who acquires shares of the Company and becomes member of the Company after the dispatch of the Notice convening the AGM and up to the cut-off date i.e. July 19, 2022 may obtain his login ID and password by sending a request at evoting@nsdl.co.in. However if a person is already registered with NSDL for e-voting then existing use ID and password can be used for casting the vote.
- (iv) Members may note that (a) Once the vote on a resolution is cast by a Member via remote e-voting, it cannot be changed subsequently; (b) The facility for voting will also be made available during the AGM and those Members present in the AGM through VC facility, who have not cast their vote on the resolutions through remote e-voting and are not barred from doing so, shall be eligible to vote through the e-voting system at the AGM; (c) The Members who have cast their votes through remote e-voting prior to the AGM may also attend the AGM but shall not be entitled to cast their votes again; (d) Members whose name is recorded in the Register of Members or in the Register of Beneficial Owners maintained by the Depositories as on the cut-off date shall be entitled to avail the facility of remote e-voting or e-voting at the AGM.
- (v) The manner of voting remotely for the members holding shares in dematerlized mode, physical mode and for the members who have not registered their email addresses will be provided in the Notice to the members. The details will be made available on the website of the Company at https://www.tejasnetworks.com/shareholders_agm.php.
- (vi) The Members who have not registered their email addresses are requested to register their email address with respective depository participant(s) and Members holding shares in physical form are requested to consider to update their email addresses with the Company's Registrar and Share Transfer Agent, LinkIntime India Private Limited at rnt. helpdesk@linkintime.co.in to receive copies of the Annual Report 2021-2022 along with the Notice of the 22rd AGM, instructions for remote e-voting and instructions for participation in the AGM through VC
- (vii) In case of any queries, you may refer the Frequently Asked Questions (FAQs) for Shareholders and e-voting user manual for Shareholders available at the download section of www.evoting.nsdl.com or call on toll free no.: 1800 1020 990 and 1800 22 44 30 or send a request at evoting@nsdl.co.in or contact Mr. Ashok Sherugar, AVP - Technology Group, Link Intime India Pvt. Ltd, C 101, 247 Park, L.B.S. Marg, Vikhroli (West), Mumbai - 400083, Ph. No +91 22 49186000 and e-mail ID: ashok.sherugar@linkintime.co.in who will also address grievances connected with voting
- (viii) The Register of Members and Share Transfer Books of the Company will remain closed from July 19, 2022 to July 26, 2022 (both days inclusive) for the purpose of the Annual General Meeting. For Tejas Networks Limited

N R Ravikrishnan

Place : Bengaluru Date : July 4, 2022

Company Secretary (ACS Membership No.: 7875)

Shree Cement

SHREE CEMENT LIMITED

Registered Office: Bangur Nagar, Beawar-305 901, District: Ajmer (Rajasthan) | Phone: EPABX +91-1462-228101-6 Fax: +91-1462-228117/119 | E-Mail: shreebwr@shreecement.com | Website: www.shreecement.com CIN: L26943RJ1979PLC001935

NOTICE OF THE 43RD ANNUAL GENERAL MEETING, INFORMATION OF REMOTE E-VOTING AND RECORD DATE

NOTICE is hereby given that the 43"Annual General Meeting of the Members of the Company (43"AGM) will be held on Thursday, 28" July, 2022 at the Registered office of the company at "Rangmanch Auditorium", Bangur Nagar, Beawar - 305 901, District Ajmer, (Rajasthan) at 12.15 p.m. (IST) to transact the Business as set out in the Notice of the 43rdAGM.

The Notice of the 43[™] AGM, Annual Report and Attendance Slip for the Financial Year 2021-22 have been sent in electronic mode to the Members whose e-mail addresses are registered with the Company's RTA/Depository Participant(s), unless any Member has requested for a physical copy of the same. For Members who have not registered their e-mail address, physical copies have been sent by the permitted mode. The Notice of 43" AGM, Annual Report and Attendance Slip for the Financial Year 2021-22 is available and can be downloaded from Company's website https://www.shreecement.com/uploads/investors/Annual%20Report 2021-22.pdf, National Securities Depository Limited ("NSDL") website https://www.evoting.nsdl.com and websites of the Stock Exchanges (BSE Limited: www.bseindia.com and National Stock Exchange of India Limited: www.nseindia.com).

In compliance with Section 108 of the Companies Act, 2013 read with Companies (Management and Administration) Rules, 2014 and Regulation 44 of SEBI (Listing Obligations and Disclosure Requirements) Regulations, 2015, the Members are provided facility to cast their votes on all resolutions set forth in the Notice of the 43" AGM using remote e-voting facility (to vote electronically from place other than the venue of the AGM) as provided by NSDL.

The voting rights of the Members (for voting through remote e-voting or through polling papers at the meeting) shall be in proportion to shares of the paid-up equity share capital of the Company as on Thursday, 21st July, 2022 ('Cut-off date').

The remote e-voting period will commence on Monday, 25th July, 2022 from 9.00 A.M. (IST) and will end on Wednesday, 27th July, 2022 at 5.00 P.M. (IST). During this period, Members may cast their votes electronically. The remote e-voting module shall be disabled by NSDL thereafter.

The facility for voting through polling paper shall be made available at the venue of the 43rd AGM. The Members attending the meeting, who have not cast their vote through remote e-voting, shall be able to exercise their voting rights at the meeting through polling paper. The Members who have already cast their vote through remote e-voting may attend the 43" AGM but shall not be entitled to cast their vote again at the AGM.

Any person, who becomes a member of the Company after dispatch of the Notice of the Meeting, and holds shares as of cut-off date; may obtain the login ID and password by sending a request at evoting@nsdl.co.in. The detailed procedure for obtaining User ID and password is also provided in the Notice of the meeting which is available on Company's website and NSDL's website. If the member is already registered with NSDL for remote e- Voting then existing login ID and password can be used for casting of vote.

For details relating to remote e-voting, please refer to the Notice of the 43th AGM. If you have any queries relating to remote e-voting, please refer to the Frequently Asked Questions (FAQs) and e-voting manual for Shareholders available at the download section of www.evoting.nsdl.com or contact at toll free no. 1800-222-990 or send a request to evoting@nsdl.co.in. In case of grievances connected with facility for remote e-voting, please contact Ms. Pallavi Mhatre, Manager, NSDL, 4" Floor, 'A' Wing, Trade World, Kamala Mills Compound, Senapati Bapat Marg, Lower Parel, Mumbai - 400 013, pallavid@nsdl.co.in, Tel: 022-24994545/1800-222-990.

The Company has fixed Thursday, 14th July, 2022 as the 'Record Date' for determining entitlement of members to final dividend for the financial year ended 31st March, 2022, if approved at the 43th AGM. The final dividend, as recommended by the Board, if approved at the Annual General Meeting will be paid on or after Friday, 29th July, 2022 to those Members:

(i) whose names appear as Beneficial Owners in the list of Beneficial Owners on Thursday, 14th July, 2022 as furnished by National Securities Depository Limited (NSDL) and Central Depository Services (India) Limited (CDSL) for this purpose; and

(ii) whose names appears as Members in the Register of Members of the Company after giving effect to valid transmission or transposition requests lodged with the Company or its Registrar and Share Transfer Agent ("RTA") viz. Link Intime India Private Limited on or before Thursday, 14th July, 2022. By order of the Board

For Shree Cement Limited

Place : Beawar S.S. Khandelwal Company Secretary Date: 4-7-2022

ISMT Limited

Regd. Office: Panama House, Viman Nagar, Pune – 411014 Phone: 020-41434100 Fax: 020-26630779 E-mail: secretarial@ismt.co.in Website: www.ismt.co.in CIN:L27109PN1999PLC016417

NOTICE

NOTICE is hereby given that 24th Annual General Meeting ('AGM') of ISMT Limited ('Company') will be held on Friday, July 29, 2022 at 3.30 P.M. through Video Conferencing (VC), without physical presence of members, in compliance with the applicable provisions of the Companies Act, 2013 read with General Circular No. 20/2020 & 02/2022 dt. May 5, 2020 & May 05, 2022, respectively issued by the Ministry of Corporate Affairs ('MCA').

In compliance with the aforesaid MCA Circulars & SEBI Circulars dt May 12, 2020 & May 13, 2022, the requirement of dispatching physical copies of the Notice of AGM & Annual Report has been dispensed with & accordingly, the same is being served through electronic mode to Members whose e-mail IDs are registered with the Company. Members who have not registered their e-mail IDs are requested to register the same by following the instructions given below: 1. Members holding Shares in Physical form:

Write an e-mail to KFin Technologies Limited, RTA of the Company at einward.ris@kfintech.com or to the Company at secretarial@ismt.co.in by mentioning folio number, e-mail ID and mobile number and submit Form ISR-1.

2. Members holding Shares in Dematerialized form: To contact their respective Depository Participant/ Broker for updation of email ID, mobile number & other details.

Annual Report & AGM Notice is available on the Company's website www.ismt.co.in, Stock Exchanges website www.bseindia.com & www.nseindia.com & on Central Depository Services (India) Ltd. ('CDSL') website www.evotingindia.com

The Company is providing e-voting facility in respect of businesses to be transacted at the AGM. The Company has availed services of CDSL for providing e-voting & VC facility for shareholders to participate in the AGM. For details on participating in the AGM via VC & e-voting, please refer to the instructions given in the AGM Notice. The evoting facility shall commence on Tuesday, July 26, 2022 at 9.00 A.M. IST & end on Thursday, July 28, 2022 at 5.00 P.M. IST. During this period, Members holding shares as on cut-off date i.e. July 22, 2022 may cast their vote. Members present in the AGM through VC & have not cast vote previously & are otherwise not barred from doing so, shall be eligible to vote through e-voting system of CDSL during the AGM.

Persons becoming Members of the Company after dispatch of AGM Notice, may write an e-mail to secretarial@ismt.co.in for obtaining login ID credentials for e-voting & VC. For any queries/ issues regarding e-voting, please refer the Frequently Asked Questions ('FAQs') & e-voting manual available at www.evotingindia.com under help section or write an email to helpdesk.evoting@cdslindia.com.

Place: Pune Date : July 04, 2022

Company Secretary

For ISMT Limited

Chetan Nathani

Madhur Aneja

Managing Director DIN: 00129871

GLUHEND INDIA PRIVATE LIMITED CIN: U74994MH2017FTC303216 Corporate Office: 346, Patparganj Industrial Area, Patparganj, Delhi-110092 Regd. Office: 23, Floor-2, Plot-59/61, Arsiwala Mansion Nathalal Parikh Marg, Colaba, Mumbai - 400005, Maharashtra Extract of the Statement of Standalone Financial Results for the

Quarter/Nine Months ended 31 December 2021

25	Particulars	For the Nine Months Ended 30.12.2021 (Unaudited)		Ended 31.03.2021
1.	Total Income from operations	3,915.17	2,193.34	3,314.30
2	Net Loss for the period (before tax, Exceptional and/or Extraordinary Items)	(238.98)	(567.76)	(475.44)
3	Net Loss for the period before tax (after Exceptional and/or Extraordinary Items)	(238.98)	(567.76)	(475.44)
1	Net Loss for the period after tax (after Exceptional and/or Extraordinary Items)	(320.69)	(434.44)	(341.65)
5	Total Comprehensive Income for the period (Comprising Loss for the period after tax and Other Comprehensive Income after tax)	(319.90)	(431.84)	(336.47)
6	Paid up equity share capital (Face value of the share Rs.10 each)	356.92	356.92	356.92
	Other Equity (Includes Reserves excluding revaluation reserve)	(1,442.68)	(1,591.00)	(1,150.86)
3	Net Worth [Refer note (d) below]	(1,085.76)	(1,234.08)	(793.94)
9	Paid up Debt Capital/ Outstanding Debt	2,857.50	2,857.50	2,857.50
10	Earnings per equity share (EPS) of Rs. 10 each: (a) Basic (In Rupees) (b) Diluted (In Rupees)	(1.07) (1.07)	(1.83) (1.83)	(1.29) (1.29)
14	Net Debt Equity Ratio	1.59	1.57	1.48
	Debt Service Coverage Ratio	0.58	JC 1000 CO. Car.	0.24
	Interest Service Coverage Ratio	(0.67)	(2.97)	(0.09)

The above is an extract of the detailed format of half yearly financial results as on 31st December 2021 filed with the Stock Exchange under Regulation 52 of the SEBI (Listing and Other Disclosure Requirements) Regulations, 2015. The full format of the half yearly financial results are available on the website of the Bombay Stock Exchange, i.e. at https://www.bseindia.com/stock-shareprice/gluhend-india-pvt-ltd/8gipl21/957731/corp-announcements/

For the items referred in sub-clauses (a), (b), (d) and (e) of the Regulation 52 (4) of the SEB (Listing and Other Disclosure Requirements) Regulations, 2015, the pertinent disclosures have been made to the Bombay Stock Exchange and can be accessed at https://www.bseindia.com stock-share-price/gluhend-india-pvt-ltd/8gipl21/957731/corp-announcements/. The Company has assessed the impact of Covid-19 pandemic on its business operations and

- has considered relevant internal and external information available up to the date of approva of these unaudited financial results, in determination of the recoverability and carrying value of property, plant and equipment, goodwill, inventories, trade receivables, other current and noncurrent assets. Based on current estimates, the Company expects the carrying amount of these assets will be recovered. Further, the management believes that there may not be significant impact of Covid-19 pandemic on the financial position and performance of the Company, in the long-term. The Company will continue to monitor any material changes to future econom
- The Company has incurred loss of Rs. 319.90 millions during the nine months ended 31 December, 2021 (Nine months ended 31 December, 2020 Rs. 431.84 millions) and has accumulated losses of Rs. 1,571.71 millions as at 31 December, 2021 (Rs. 1,251.81 millions as at 31 March, 2021) resulting in complete erosion of the net worth of the Company. These conditions cast a significant doubt on the Company's ability to continue as a going concern and the Company may be unable to realize its assets and discharge its liabilities in the normal course of business. The ability of the Company to continue as a going concern is dependent on the improvement of the Company's future operations, continued financial support from Delos Sage AIV, LP, the Ultimate Holding Entity and deferment of borrowing. The details are available a https://www.bseindia.com/stock-share-price/gluhend-india-pvt-ltd/8gipl21/957731/corp
- The figures for the previous period/year have been regrouped wherever necessary, to make them comparable to current period classifications.

Place : Delhi

IO SYSTEM LIMITED

Regd. Office: Office No. 1109, Corporate Park Tower, A/1, Plot No. 7A/1, Sector-12, Noida, Gautam Buddha Nagar, UP-201301 IN Corp. Office: B-1101, Titanium Square, B/H. Sarveshwar Tower, OPP. B.M.W. Show Room, Thaltej Ahmedabad-380054 GJ IN Email: io.exports.ltd@gmail.com; Tel.: 0120-4366443

NOTICE

We are pleased to inform that an Extra-ordinary General Meeting (EGM) of the Company is scheduled to be held on Monday, 25th day of July 2022 through Video Conferencing Other Audio-Visual Mode (OAVM) at 2.00 P. M., to transact the businesses as set-out in the

The Notice of Extra-ordinary General Meeting is also available on the website of the Company/RTA www.iosystem.in/www.masserv.com which can be accessed & downloaded by clicking on the following link. Further, the same is also available on the website of Bombay Stock Exchange (BSE) www.bseindia.com

In view of the continuing Covid-19 pandemic, the Ministry of Corporate Affairs ('MCA' vide its General Circular No. 14/ 2020 dated April 8, 2020, Circular No. 17/ 2020 dated April 13, 2020, Circular No. 20/2020 dated May 5, 2020, Circular No.02/2021 dated January 13, 2021, Circular No. 10/2021 dated June 23, 2021, Circular No. 20/2021 dated December 08, 2021 and Circular No. 3/2022 dated May 05, 2022 (collectively referred to as 'MCA Circulars') has permitted the holding of the EGM through Video Conferencing ('VC')/Other Audio Visual means ('OAVM'), without the physical presence of the members

Pursuant to the provisions of Section 108 of the Act read with Rule 20 of the Companies (Management and Administration) Rules, 2014 (as amended), the Secretarial Standard-2 on General Meetings issued by The Institute of Company Secretaries of India, Regulati 44 of the SEBI (LODR) Regulations, as amended, and the aforesaid MCA Circulars, the Company is providing the facility of remote e-Voting to its Members in respect of the businesses to be transacted at the EGM.

Accordingly, the facility to cast vote by the Members through "Remote e-voting" before the EGM as well as the "E-voting during the EGM" will be provided by the National Securities Depository Limited (NSDL)

The remote e-Voting facility would be available during the following period:

Commencement of E-voting From 9.00 A.M. (IST) on Wednesday, 20th July, 2022 **End of E-voting** At 5.00 p.m. (IST) on Sunday, 24th July, 2022

During this aforesaid period, Members holding shares either in physical form or ir dematerialised form as on 18th Day of July, 2022 ('Cut-Off date') may cast their vote by remote e-Voting before the EGM. The remote e-Voting module shall be disabled by NSDL for voting thereafter. Once the vote on a resolution is cast by the Member, he / she shall not be allowed to change it subsequently. The voting rights of the Members shall be in proportion to their share of the paid-up equity share capital of the Company as on the Cut-Off date i.e. 18th July, 2022.

INSTRUCTIONS FOR MEMBERS FOR ATTENDING THE EGM THROUGH VC / OAVM ARE AS UNDER:

- Member will be provided with a facility to attend the EGM through VC/OAVM through the NSDL e-Voting system. Members may access by following the steps mentioned in the Notice of EGM for Access to NSDL e-Voting system. After successful login. members can see link of "VC/OAVM link" placed under "Join Meeting" menu against the Company's name. Members are requested to click on VC/OAVM link placed under Join Meeting menu. The link for VC/OAVM will be available in "Shareholder/ **Member**" login where the EVEN of the Company (EVEN – 119941) will be displayed. Please note that the Members who do not have the User ID and Password for e-Voting or have forgotten the User ID and Password may retrieve the same by following the remote e-Voting instructions mentioned in the Notice to avoid last minute rush.
- Facility of joining the EGM through VC / OAVM shall open 15 minutes before the time scheduled for the EGM and will be available for Members on first come first served basis. Members who need assistance before or during the EGM, can contact NSDL on evoting@nsdl.co.in / 1800-222-990.
- Members can submit their questions in advance with regard to the business proposed to be transacted at the EGM, by sending an e-mail to the Company at iosystembuz@gmail.com mentioning their name, DP ID-Client ID/Folio number on or before Saturday, June 25, 2022 5. The shareholders attending the EGM through VC/OAVM will be counted for the

purpose of quorum. For IO SYSTEM LIMITED Sd/-Mitesh S. Rajput Mayank S. Jolly

(Director)

DIN: 09366175

(Director)

DIN: 06772154

Mumbai, 04th July, 2022

ent of India Enterprises, Under Ministry of Railways SIIDC Industrial Estate, RAI, Distt. Sonipat, Haryana s1029 Mob. 9560391720 LL +9111-41222500 Ext.660 कॉनकॉर CONCOR

Corrigendum-1 nference of NIT published on 29-06-2022 in newspaper (Indian Express+ Financial Express+ Jansatta) India level in al additions by Fresh & Healthy Enterprises Ltd. there is some

The name of current Independent External Monitors are Sh. Vijay Raghav Pant, IPS (Retd.) and Sh. G.N Asthana, GM, S.C. Railway (Retd.). The name of current Independent External Monitors are Sh. Kashinath Behera, IAS(Retd.) and Sh Sarbesh Kumar Das, former Director(Commercial)

For further reference of any corrigendum/Addendum to this Tender, if any, will be published on website www.concorindia.com www.tenderwizard.com/FHEL and Central Procurement Portal (CPP) only. Newspaper press advertisement shall not be

NMDC Ltd.

IMPORTANT'

vvniist care is taken prior to acceptance o advertising copy, it is not possible to verify its contants. The Indian Express (P) Limited cannot be held responsible for such contents, nor for any loss or damage incurred as a result of transactions with companies, associations or individuals adversing in its newspapers or Publications. We therefore recommend that readers make necessary inquiries before sending any monies or entering into any agreements with advertisers or otherwise acting on an advertisement in any manner whatsoever.



SNIT NO- 7 (2022-23) (Re-Invited) Earnest Date of Release of Last date /tim S. No. Name of Work Estimated **Contract Value** Money processing Tender/Tender Id of receipt of (ECV)/ Amount (EMD) (Rs.) Fee Non put to tender (Rs.) Refunable (Rs Construction of recharge pit at Rs. 34.02.028/- Rs. 68.100/-Rs. 500/-02.07.2022 08.07.2022 various locations in Malviva Nagar 2022_DJB_225453_1 03:00 PM (AC-43), New Delhi. Further details in this regard can be seen at https://govtprocurement.delhi.gov.in. Sd/-ISSUED BY P.R.O. (WATER) Dy. SE (Project) W-I Advt. No. J.S.V. 222 (2022-23)

"STOP CORONA: Wear Mask, Follow Physical Distancing, Maintain Hand Hygiene"



CG POWER AND INDUSTRIAL SOLUTIONS LIMITED

CIN NO: L99999MH1937PLC002641 Registered Office: 6th Floor, CG House, Dr. Annie Besant Road,

Worli, Mumbai - 400 030 Tel No.: 022-2423 7777, Fax No.: 022 2423 7733 E-mail: investorservices@cgglobal.com, Website: www.cgglobal.com

Notice of the 85th Annual General Meeting of the Company

NOTICE IS HEREBY GIVEN THAT:

The 85th Annual General Meeting ('AGM' or 'the Meeting') of CG Power and Industrial Solutions Limited ('the Company') is scheduled to be held through Video Conference ('VC')/ Other Audio Visual Means ('OAVM') on Wednesday, 27th July, 2022 at 03:00 p.m. (IST) to transact the businesses as set out in the Notice of the AGM dated 28th June, 2022. The venue of the Meeting shall be deemed to be the Registered Office of the Company.

In view of the outbreak of the COVID-19 pandemic, social distancing norm to be followed and pursuant to General Circular Nos. 14/2020, 17/2020, 20/2020, 22/2020, 33/2020, 02/2021, 19/2021, 21/2021 and 2/2022 dated 08th April, 2020, 13th April, 2020, 05th May, 2020, 15th June, 2020, 28th September, 2020, 13th January, 2021, 08th December, 2021, 14th December, 2021 and 05th May, 2022 respectively and all other relevant circulars, issued by the Ministry of Corporate Affairs (hereinafter collectively referred as 'MCA Circulars') and Circular Nos. SEBI/ HO/CFD/CMD1/CIR/P/2020/79 dated 12th May, 2020, SEBI/HO/CFD/CMD2/CIR/P/2021/11 dated 15th January, 2021 and SEBI/HO/CFD/CMD2/CIR/P/2022/62 dated 13th May, 2022 and all other relevant circulars issued by the Securities and Exchange Board of India ('SEBI Circulars') and in compliance with the provisions of the Companies Act 2013 ('Act') and the Securities and Exchange Board of India (Listing Obligations and Disclosure Requirements) Regulations, 2015 ('SEBI LODR'), the Notice of the AGM along with the Annual Report for the financial year 2021-22 has been sent through electronic mode to the Members of the Company whose email addresses are registered with the Depository Participant(s)/ Company/ Registrar and Share Transfer Agent ('RTA') i.e. Datamatics Business Solutions Limited. The electronic dispatch of the Annual Report and the Notice of AGM along with the e-voting instructions has been completed on Monday, 04th July, 2022. The Annual Report and the Notice of the AGM interalia indicating the process and manner of remote e-voting and e-voting at the AGM is available on the Company's website www.cgglobal.com and also on the website of the Stock Exchanges on which the Company's shares are listed i.e. BSE Limited and National Stock Exchange of India Limited and on the website of National Securities Depository Limited ('NSDL') at www.evoting.nsdl.com.

Pursuant to the provisions of Section 108 of the Act read with Rule 20 of the Companies (Management and Administration) Rules, 2014 ('Rules'), as amended from time to time, Regulation 44 of the SEBI LODR and the Secretarial Standard-2 ('SS-2') issued by the Institute of Company Secretaries of India, the Company is pleased to provide the electronic voting facility through NSDL at www.evoting.nsdl.com to enable its Members to cast their vote by electronic means in respect of the businesses proposed to be transacted at the AGM.

The details pursuant to the Act read with the Rules, SS-2 and MCA Circulars are as under:

- a) Members holding shares either in physical form or in dematerialised form, as on Wednesday, 20th July, 2022 ('the Cut-off Date') only shall be eligible to exercise their right to vote by remote e-voting or e-voting at the AGM. A person who is not a Member as on the Cut-off Date should treat this Notice of AGM for information purposes only.
- b) Manner of registering/updating email addresses: i) In case shares are held in physical mode please send a request by email to the RTA at
 - cginvestors@datamaticsbpm.com by providing Folio No., Name of shareholder, scanned copy of the share certificate (front and back), PAN (self attested scanned copy of PAN card) and AADHAR (self attested scanned copy of Aadhar Card).
 - In case shares are held in demat mode, the members are requested to register/update their email address, PAN and Bank Account details with the Depository Participant where their respective dematerialised accounts are maintained.
- c) Manner of casting vote through e-voting:

Members will have an opportunity to cast their votes remotely ('remote e-voting') on the businesses as set forth in the Notice of AGM through e-voting system. The login credentials for casting the votes through remote e-voting and e-voting during the AGM shall be made available to the Members through email after successfully registering their email addresses in the manner provided above. The detailed procedure for casting the votes through evoting is provided in the Notice of the AGM. The details are also made available on the website of the Company.

- d) The remote e-voting period will commence on Saturday, 23rd July, 2022 at 09:00 am (IST) and end on Tuesday, 26th July, 2022 at 05:00 pm (IST).
- e) The remote e-voting module are disabled for voting thereafter by NSDL and voting through remote e-voting shall not be allowed. Once the vote on a resolution is cast, the Member shall not be allowed to change it subsequently.
- Members attending the AGM who have not cast their vote by remote e-voting shall be eligible to cast their vote through e-voting during the AGM. The Members who have already cast their vote through remote e-voting prior to the AGM may also attend and participate in the AGM but shall not be entitled to cast their vote at the AGM.
- g) Those Members who are present at the AGM through VC/OAVM facility and had not cast their votes on the Resolutions through remote e-voting and are otherwise not debarred from doing so, shall be eligible to vote through e-voting system during the AGM.
- h) The voting rights of Members are in proportion to their shares of the paid up equity share capital of the Company as on the Cut-off Date. Any person, who acquires shares of the Company and becomes its Member after the dispatch of the Notice of AGM through electronic means and holds shares as of the Cut-off Date, may obtain the USER ID and Password by sending a request at evoting@nsdl.co.in

However, if a person is already registered with NSDL for remote e-voting then such person may use his/her existing USER ID and Password and cast their vote.

- Mr. Prashant S. Mehta (Membership No ACS 5814), Proprietor of M/s. P. Mehta & Associates, Practising Company Secretaries (C.P. No. 17341), has been appointed as the Scrutinizer to scrutinize the remote e-voting and e-voting process during the AGM in a fair and transparent
- Members may refer to the AGM Notice for detailed instructions on remote e-voting and evoting during the AGM and participation through VC/OAVM for the AGM. Please refer the 'e-voting user manual' for Members available in the download section of the e-voting website of NSDL i.e. www.evoting.nsdl.com. In case of any queries/grievances relating to evoting procedure or require any assistance for attending the AGM and during the AGM you may contact:

Login type	Helpdesk details
Individual Shareholders holding securities in demat mode with NSDL	Members facing any technical issue in login can contact NSDL helpdesk by sending a request at evoting@nsdl.co.in or call at toll free no.: 1800 1020 990 and 1800 22 44 30
Individual Shareholders holding securities in demat mode with CDSL	Members facing any technical issue in login can contact CDSL helpdesk by sending a request at helpdesk.evoting@cdslindia.com or contact at 022- 23058738 or 022-23058542-43

Members may also write to the Company Secretary of the Company at the registered office or email at investorservices@cgglobal.com.

For CG Power and Industrial Solutions Limited

P Varadarajan Company Secretary Membership No. ACS8237

BENGALURU

financialexp.epa.in

Place: Noida

Date: 02.07.2022

ತೇಜನ್ ನೆಚ್ಐರ್ಕ್ಸ್ ಅಮಿಟೆಡ್

ಕಾರ್ಮೊರೇಟ್ ಐಡೆಂಟಿಟಿ ನಂಬರ್: L72900KA2000PLC026980 ನೋಂದಾಯಿತ ಕಚೇರಿ: ಜಿ.ಪಿ. ಸಾಫ್ಟ್ ವೇರ್ ಪಾರ್ಕ್, ಪ್ಲಾಟ್ ನಂ. 25, ಸರ್ವೇ ನಂ. 13, 14, 17 & 18, ಕೋನಪ್ಪನ ಅಗ್ರಹಾರ ವಿಲೇಜ್, ಬೇಗೂರು ಹೋಬಳಿ, ಬೆಂಗಳೂರು-560 100, ಕರ್ನಾಟಕ ದೂರವಾಣಿ: +91 80 4179 4600 ಫ್ಯಾಕ್ಸ್: +91 80 2852 0201 ವೆಚ್ ಸೈಟ್: www.tejasnetworks.com ಇಮೇಲ್: corporate@tejasnetworks.com

22ನೇ ವಾರ್ಷಿಕ ಸಾಮಾನ್ಯ ಸಭೆ, ವಿ-ಮತದಾನದ ಮಾಹಿತಿ ಮತ್ತು ಸದಸ್ಯರ ನೋಂದಣಿ ಮಸ್ತಕ ಮುಚ್ಚುವಿಕೆ ಸೂಚನೆ

ಕಾರ್ಮೋರೇಟ್ ವ್ಯವಹಾರಗಳ ಸಚಿವಾಲಯ ಮತ್ತು ಸೆಕ್ಕೂರಿಟೀಸ್ ಅಂಡ್ ಎಕ್ಕಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬ)ರವರಿಂದ ಹೊರಡಿಸಲಾದ ಸುತ್ತೋಲೆ (ಈ ನಂತರ "ಸುತ್ತೋಲೆಗಳು" ಎಂದು ಒಗ್ಗೂಡಿಸಿ ಉಲ್ಲೇಖಿಸುವುದು) ಮತ್ತು ಕಂಪನಿಗಳ ಕಾಯ್ದೆ 2013 ಮತ್ತು ಸೆಜ (ಆಭಾರಗಳು ಮತ್ತು ಪ್ರಕಟಪಡಿಸುವಿಕೆಯ ಆಗತ್ತತೆಯ ಸೇರ್ಪಡೆ) ನಿಯಮಗಳು 2015ರಂತೆ ಕಂಪನಿಗಳು ಒಂದೇ ಸ್ಥಳದಲ್ಲಿ ಸದಸ್ಯರುಗಳ ದೈಹಿಕ ಉಪಸ್ಥಿತಿ ಇಲ್ಲದೆ. ವಿಸಿಯ ಮೂಲಕ ವಾರ್ಷಿಕ ಸಾಮಾನ್ಯ ಸಭೆಗಳನ್ನು ನಡೆಸಲು ಅವಕಾಶ ನೀಡಿದ್ದು, ಅದರಂತೆ ಕಂಪನಿಯ 22ನೇ ವಾರ್ಷಿಕೆ ಸಾಮಾನ್ಯ ಸಭೆಯನ್ನು ವಿಸಿ ಮೂಲಕ ನಡೆಸಲಾಗುವುದು. ತೇಜಸ್ ನೆಟ್ವರ್ಕ್ಸ್ ಲಿಮಿಟೆಡ್ ("ಕಂಪನಿ") ಸದಸ್ಯರ 22ನೇ ವಾರ್ಷಿಕ ಸಾಮಾನ್ಯ ಸಭೆಯು (ಎಜಿಎಂ) ಮಂಗಳವಾರ, ಜುಲೈ 26, 2022ರಂದು ಸಂಜೆ 4:00 ಗಂಟೆಗೆ ವಿಡಿಯೋ ಕಾನರನ್ (ವಿಸಿ) / ಅದರ್ ಆಡಿಯೋ ವಿಷುಯಲ್ ಮೀನ್ನ (ಒಎವಿಎಂ) ಮೂಲಕ ನಡೆಸಲಾಗುವುದು, ದಿನಾಂಕ ಜೂನ್ 27, 2022ರ ಎಜಿಎಂ ಸೂಚನೆಯಲ್ಲಿ ತಿಳಿಸಿರುವಂತೆ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ವ್ಯವಹರಿಸಲಾಗುವುದು. ಆದ್ದರಿಂದ ಸದಸ್ಯರು ವಿಸಿ / ಒಎವಿಎಂ ಮೂಲಕ ಎಜಿಎಂ ಗೆ ಹಾಜರಾಗುವುದು ಮತ್ತು ಭಾಗವಹಿಸಬಹುದಾಗಿದೆ.

ಮೇಲಿನ ಸುತ್ತೋಲೆಗಳ ಅನುಸಾರವಾಗಿ ಕಂಪನಿ / ಡೆಪಾಸಿಟರಿ ಪಾರ್ಟಿಸಿಪೆಂಟ್(ಟ್ಸ್) ರೊಂದಿಗೆ ತಮ್ಮ ಇಮೇಲ್ ಐಡಿಗಳನ್ನು ನೋಂದಾಯಿಸಿರುವ ಎಲ್ಲಾ ಸದಸ್ಯರುಗಳಿಗೆ ವಾರ್ಷಿಕ ಸಾಮಾನ್ಯ ಸಭೆಯ ಸೂಚನೆ ಮತ್ತು 2021–22ರ ವಾರ್ಷಿಕ ವರದಿಯ ವಿದ್ಯುನ್ನಾನ ಪ್ರತಿಗಳನ್ನು ಕಳುಹಿಸಲಾಗಿದೆ. ಈ ದಸ್ತಾವೇಜುಗಳು ಕಂಪನಿಯ ವೆಚ್ಸ್ಟ್ https://www.tejasnetworks.com/shareholders_agm phpನಲ್ಲಿ ಮತ್ತು ಸ್ಟಾಕ್ ಎಕ್ಕಚೇಂಜ್ಗಳ ವೆಬ್ಸ್ಟೆಟುಗಳಲ್ಲಿ ಅಂದರಿ ಬಿಎಸ್ಇ ಲಿಮಿಟಿಡ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಕಚೇಂಜ್ ಆಫ್ ಇಂಡಿಯಾ ಲಿಮಿಟೆಡ್ www.bseindia.com ಮತ್ತು www.nseindia.comನಲ್ಲಿ ಮತ್ತು ನ್ಯಾಷನಲ್ ಸೆಕ್ಯೂರಿಟೀಸ್ ಡಿಪಾಸಿಟರೀಸ್ ಲಿಮಿಟೆಡ್ (ಎನ್ಎಸ್ಡೌಎಲ್) ವೆಚ್ಸೈಟ್ https://www.evoting.nsdl.com ಗಳಲ್ಲಿ ಸಹ ಲಭ್ಯವಿದೆ. ಜುಲೈ 4, 2022ರಂದು ವಾರ್ಷಿಕ ಸಾಮಾನ್ಯ ಸಭೆಯ ಸೂಚನೆಗಳನ್ನು ಇಮೇಲ್ ಮೂಲಕ ರವಾನಿಸುವುದು ಮುಕ್ತಾಯವಾಗಿದೆ.

ನಿರ್ಣಾಯಕ ದಿನಾಂಕ (ಅಂದರೆ) ಜುಲೈ 19, 2022ರಂದು ಭೌತಿಕ ಅಥವಾ ಡಿಮೆಟೀರಲ್ಲಿಸ್ಟ್ ರೂಪದಲ್ಲಿ ಷೇರುಗಳನ್ನು ಹೊಂದಿರುವ ಸದಸ್ಯರು ಎಜಿಎಂನ ಸೂಚನೆಯಲ್ಲಿ ವಿಧಿಸಿದಂತೆ ವಿದ್ಯುನ್ಮಾನ ರೂಪದಲ್ಲಿ ವ್ಯವಹರಿಸುವ ಕುರಿತಾಗಿ, ಎನ್ಎಸ್ಡಿಎಲ್ರವರ (ಸದೂರ ವಿ-ಮತದಾನ) ವಿದ್ಯುನ್ನಾನ ಮತ ವ್ಯವಸ್ಥೆಯ ಮೂಲಕ ತಮ್ಮ ಮತಗಳನ್ನು ಚಲಾಯಿಸಬಹುದಾಗಿರುತ್ತದೆ. ಸದಸ್ಯರುಗಳಿಗೆ ಈ ಕೆಳಕಂಡಂತೆ ಸೂಚಿಸುವುದೇನೆಂದರೆ:

ವಾರ್ಷಿಕ ಸಾಮಾನ್ಯ ಸಭೆಯ ಸೂಚನೆಯಲ್ಲಿ ತಿಳಿಸಿರುವಂತೆ ಸದೂರ ವಿ-ಮತದಾನ ಅಥವಾ ಎಜಿಎಂನಲ್ಲಿ ವಿ-ಮತದಾನ ಮೂಲಕ

ಮತಚಲಾಯಿಸಿ ವ್ಯವಹರಿಸಬಹುದಾಗಿರುತ್ತದೆ. ಸದೂರ ವಿ–ಮತದಾನವು (ರಿಮೋಟ್ ಇ–ವೋಟಿಂಗ್) ಜುಲೈ 21, 2022ರಂದು ಬೆಳಿಗ್ಗೆ 9:00 ಗಂಟೆ (ಭಾರತೀಯ ಕಾಲಮಾನ)ಗೆ ಪ್ರಾರಂಭವಾಗುವುದು ಮತ್ತು ಜುಲೈ 25, 2022ರಂದು ಸಂಜೆ 5:00 ಗಂಟೆ (ಭಾರತೀಯ ಕಾಲಮಾನ)ಗೆ ಮುಕ್ತಾಯಗೊಳ್ಳುವುದು. ಸದೂರ ವಿ–ಮತದಾನ ವ್ಯವಸ್ಥೆಯನ್ನು ಜುಲೈ 25, 2022ರಂದು ಸಂಜೆ 5:00 ಗಂಟೆಗೆ (ಭಾರತೀಯ

ಕಾಲಮಾನ) ಎನ್ಎಸ್ಡಡಿಎಲ್ರವರಿಂದ ನಿಷ್ಕ್ರಿಯಗೊಳಿಸಲಾಗುವುದು. iii ವಾರ್ಷಿಕ ಸಾಮಾನ್ಯ ಸಭೆಯ ಸೂಚನಾ ಪತ್ರ ರವಾನೆಯಾದ ನಂತರ ಕಂಪನಿಯ ಷೇರುಗಳನ್ನು ಪಡೆದು, ಕಂಪನಿಯ ಸದಸ್ಯರಾದ ಯಾವುದೇ ವ್ಯಕ್ತಿ ನಿರ್ಣಾಯಕ ದಿನಾಂಕವಾದ ಅಂದರೆ ಜುಲೈ 19, 2022ರಂದು ಷೇರುಗಳನ್ನು ಹೊಂದಿದ್ದಲ್ಲಿ, ಅವನು/ಅವಳು ಲಾಗಿನ್ ಐಡಿ ಮತ್ತು ಪಾಸ್ ವರ್ಡ್ ಅನ್ನು evoting@nsdl.co.in ಇಲ್ಲಿಗೆ ಮನವಿ ಸಲ್ಲಿಸಿ ಪಡೆದುಕೊಳ್ಳಬಹುದು. ಅದಾಗ್ಯೂ ಯಾವುದೇ ವ್ಯಕ್ತಿ ಈಗಾಗಲೇ ಎನ್ಎಸ್ಡಾಎಲ್ನಲ್ಲಿ ವಿ–ಮತದಾನಕ್ಕೆ ನೋಂದಾಯಿಸಿದ್ದಲ್ಲಿ, ತಮ್ಮ ಹಾಲಿ ಯೂಸರ್ ಐಡಿ ಮತ್ತು

ಪಾರ್ಸ್ಪರ್ವ ಅನ್ನು ಉಪಯೋಗಿಸಿ ಮತ ಚಲಾಯಿಸಬಹುದಾಗಿರುತ್ತದೆ. ಸದಸ್ಯರ ಗಮನಕ್ಕೆ : (ಆ) ಒಮ್ಮೆ ಠರಾವಿನ ಮೇಲೆ ಸದಸ್ಯರು ಸದೂರ ವಿ–ಮತದಾನದ ಮೂಲಕ ಮತ ಚಲಾಯಿಸಿದ ತರುವಾಯ ಆದನ್ನು ಬದಲಿಸುವ ಆವಕಾಶವಿರುವುದಿಲ್ಲ. (ಆ) ಎಜಿಎಂನಲ್ಲಿ ಮತ ಚಲಾಯಿಸುವ ವ್ಯವಸ್ಥೆಯನ್ನು ಸಹ ಮಾಡಲಾಗಿದೆ ಹಾಗೂ ಯಾವ ಸದಸ್ಯರು ಸದೂರ ವಿ–ಮತದಾನದ ಮೂಲಕ ಠರಾವಿನ ಮೇಲೆ ಮತ ಚಲಾಯಿಸಿರುವುದಿಲ್ಲವೋ ಮತ್ತು ಹಾಗೆ ಮಾಡಲು ನಿರ್ಬಂಧಕ್ಕೊಳಿಗಾಗದ ಸದಸ್ಯರು ವಿಸಿ ವ್ಯವಸ್ಥೆಯ ಮೂಲಕ ಎಜಿಎಂನಲ್ಲಿ ಭಾಗವಹಿಸಿ ಮತ ಚಲಾಯಿಸಲು ಅರ್ಹರಾಗಿರುತ್ತಾರೆ. (ಇ) ಎಜಿಎಂನ ಮೊದಲು ಸದೂರ ವಿ–ಮತದಾನದ ಮೂಲಕ ತಮ್ಮ ಮತಗಳನ್ನು ಚಲಾಯಿಸಿದ ಸದಸ್ಯರುಗಳು ಸಹ ಎಜಿಎಂನಲ್ಲಿ ಭಾಗವಹಿಸಬಹುದು. ಆದರೆ, ಮನಃ ತಮ್ಮ ಮತಗಳನ್ನು ಚಲಾಯಿಸಲು ಆರ್ಹರಿರುವುದಿಲ್ಲ. (ಈ) ನಿರ್ಣಾಯಕ ದಿನಾಂಕದಂತೆ ನೋಂದಣಿ ದಸ್ತಾವೇಜಿನಲ್ಲಿ ಹೆಸರು ದಾಖಲಿಸಿರುವ ಸದಸ್ಯರು ಆಥವಾ ಡೆಪಾಸಿಟರೀಸ್ರಂದ ನಿರ್ವಹಿಸಲ್ಪಟ್ಟ ಫಲಾನುಭವಿ ಮಾಲೀಕರ ಮಸ್ತಕದಲ್ಲಿ ಹೆಸರು ದಾಖಲಿಸಿರುವವರು ಸದೂರ ವಿ-ಮತದಾನ ಅಥವಾ ಎಜಿಎಂನಲ್ಲಿ ವಿ-ಮತದಾನದ ಸೌಲಭ್ಯವನ್ನು ಪಡೆದುಕೊಳ್ಳುವರು

ಡಿಮೆಟರ್ಲೈಸ್ಡ್ ಮೋಡ್, ಭೌತಿಕ ಮೋಡ್ನಲ್ಲಿ ಷೇರುಗಳನ್ನು ಹೊಂದಿರುವ ಸದಸ್ಯರಿಗೆ ಮತ್ತು ಅವರ ಇಮೇಲ್ ವಿಳಾಸಗಳನ್ನು ನೋಂದಾಯಕೊಳ್ಳದ ಸದಸ್ಯರಿಗೆ ದೂರದಿಂದಲೇ ಮತದಾನ ಮಾಡುವ ವಿಧಾನವನ್ನು ಸದಸ್ಯರಿಗೆ ನೋಟಸ್ನಲ್ಲಿ ಒದಗಿಸಲಾಗುತ್ತದೆ. ವಿವರಗಳನ್ನು ಕಂಪನಿಯ ವೆಚ್ಚಾಟ್ https://www.tejasnetworks.com/shareholders_agm.php ನಲ್ಲಿ ಲಭ್ಯಗೊಳಿಸಲಾಗುವುದು.

ತಮ್ಮ ಇಮೇಲ್ ವಿಳಾಸಗಳನ್ನು ನೋಂದಾಯಿಸಿಕೊಳ್ಳದ ಸದಸ್ಯರು ತಮ್ಮ ಇಮೇಲ್ ವಿಳಾಸಗಳನ್ನು ಆಯಾ ಡೆಪಾಸಿಟರಿ ಪಾರ್ಟಿಸಿಪೆಂಟ್(ಟ್) ಅವರೊಂದಿಗೆ ನೋಂದಾಯಿಸಿಕೊಳ್ಳಲು ಕೋರಲಾಗಿದೆ ಮತ್ತು ಭೌತಿಕ ರೂಪದಲ್ಲಿ ಷೇರುಗಳನ್ನು ಹೊಂದಿರುವ ಸದಸ್ಯರು ಕಂಪನಿಯ ರಿಜಿಸ್ಟಾರ್ ಮತ್ತು ಷೇರು ವರ್ಗಾವಣೆ ಏಜೆಂಟ್, ಲಿಂಕ್ ಇನ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ mt.helpdesk@linkintime.co.in ನೊಂದಿಗೆ ತಮ್ಮ ಇಮೇಲ್ ವಿಳಾಸಗಳನ್ನು ಪರಿಗಣಿಸಿ ನವೀಕರಿಸಲು ಕೋರಿದ್ದು, ಈ ಮೂಲಕ 22ನೇ ವಾರ್ಷಿಕ ಸಾಮಾನ್ಯ ಸಭೆಯ ಸೂಚನೆ, ಸಿದೂರ ವಿ–ಮತದಾನದ ಸೂಚನೆಗಳು ಮತ್ತು ವಿಸಿ ಮೂಲಕ ಎಜಿಎಂನಲ್ಲಿ ಭಾಗವಹಿಸುವ ಸೂಚನೆಗಳೊಂದಿಗೆ 2021-22ರ ವಾರ್ಷಿಕ ವರದಿಯ ಪ್ರತಿಯನ್ನು ಪಡೆದುಕೊಳ್ಳಬಹುದು.

ಒಂದೊಮ್ಮೆ ಯಾವುದೇ ಪ್ರಶ್ನೆಗಳದ್ದಲ್ಲಿ, ನೀವು ಷೇರುದಾರರ ಫ್ರೀಕ್ವೆಂಟ್ಲ ಆಸ್ಕ್ರಡ್ ಕ್ಷಸ್ಟನ್ಸ್ (FAQs) ವಿಭಾಗವನ್ನು ಮತ್ತು ಷೇರುದಾರರ ವಿ–ಮತದಾನ ಬಳಕೆದಾರರ ಕೈಪಿಡಿಯ ಡೌನ್ಲ್ಯೋಡ್ ವಿಭಾಗದಲ್ಲಿ www.evoting.nsdl.com ಪಡೆದುಕೊಳ್ಳಬಹುದು ಅಥವಾ ಟೋಲ್ ಫ್ರೀ ನಂ.: 1800 1020 990 ಮತ್ತು 1800 22 44 30 ಅಥವಾ evoting@nsdl.co.in ಗೆ ಮನವಿಯನ್ನು ಕಳುಹಿಸುವುದು ಅಥವಾ ಶ್ರೀ ಅಶೋಕ್ ಶೇರುಗಾರ್, ಎವಿಪಿ – ಟೆಕ್ನಾಲಜಿ ಗ್ರೂಪ್, ಲಿಂಕ್ ಇನ್ಟ್ರೌಮ್ ಇಂಡಿಯಾ ಪ್ರೈ. ಲಿ., ಸಿ 101, 247 ಪಾರ್ಕ್, ಎಲ್.ಜಿ.ಎಸ್. ಮಾರ್ಗ್, ವಿಕ್ರೋಲಿ (ಪಶ್ಚಿಮ), ಮುಂಬೈ – 400 083, ದೂ. ನಂ.: +91 22 49186000 ಮತ್ತು ಇ–ಮೇಲ್ ಐಡಿ: ashok.sherugar@linkintime.co.in ಮೂಲಕ ಇವರನ್ನೂ ಸಹ ಸಂಪರ್ಕಿಸಿ ಎಲೆಕ್ಟಾನಿಕ್ ವಿಧಾನದ ಮತದಾನಕ್ಕೆ ಸಂಬಂಧಿಸಿದ ಕುಂದುಕೊರತೆಗಳ ಕುಂತಾಗಿ ತಿಳಿಯಬಹುದು.

viii. ವಾರ್ಷಿಕ ಸಾಮಾನ್ಯ ಸಭೆಯ ಉದ್ದೇಶದಿಂದ ಕಂಪನಿಯ ಸದಸ್ಯರ ನೋಂದಣಿ ಮತ್ತು ಷೇರು ವರ್ಗಾವಣೆ ಮಸ್ತಕಗಳು ಜುಲೈ 19, 2022 ರಿಂದ ಜುಲೈ 26, 2022ರ ವರೆಗೆ (ಎರಡೂ ದಿನಗಳನ್ನು ಒಳಗೊಂಡಂತೆ) ಮುಚ್ಚಲ್ಪಟ್ಟಿರುತ್ತವೆ.

ತೇಜಸ್ ನೆಟ್ವರ್ಕ್ನ ಲಿಮಿಟೆಡ್ ಪರವಾಗಿ

ಎನ್.ಆರ್. ರವಿಕೃಷ್ಣನ್ ಕಂಪನಿ ಕಾರ್ಯದರ್ಶಿ (ಎಸಿಎಸ್ ಸದಸ್ಯತ್ವ ಸಂಖ್ಯೆ : 7875)

ಸ್ಥಳ : ಬೆಂಗಳೂರು ದಿನಾಂಕ: ಜುಲೈ 4, 2022

बैंक ऑफ़ बड़ीदा

Bank of Baroda

ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಮತ್ತು ಜಿ.ಎಂ.ಎಫ್ ೩, ಕನಕತುರ 3.Con 50. 527/2022

SHOW CAUSE NOTICE Letter No: VJBANA/7362/06/2022-23 Date:18.05.2022) Mrs Pooja Mishara, W/o Avinash Mishra

Branch: Banashankari.

No 334/22,41st Cross, Jayanagar 8th Block,

Bangalore-560082 PH: 080-22443179, 080- 26651140 ,

E-Mail: vjbana@bankofbaroda.co.in

Building, Gottigere, Bangalore -560083 2) Mr Avinash Mishra S/o Mr Rajeshwar Datta Mishra, No 1, Raghavendra Layout, Gopalakrishna Building, Gottigere, Bangalore -Madam/ Dear Sir.

Re: Show Cause Notice for declaring the borrowers Mrs. Pooja Mishra and Mr. Avinast Mishra as Willful Defaulters and Opportunity for Representation there against. We refer to your captioned account and write to inform you that due to non-payment interest/installment, account turned to Non-Performing Assets in the books of the Bank or

We further write to inform you that as per the directions of the Committee of Executives of Willful Defaulters of our Bank and on scrutiny of your account based on your acts o omission and commission, deeds/ documents and writings, performed /executed by the borrowers be classified as Wilful defaulter as per guidelines of RBI on the followin

1. The borrower has submitted fake ITRs to avail the housing loan of Rs. 0.41Cr. Th count has been declared as fraud vide FMR No. BOB 2103-0058 dated 31.08.2021. 2. The property which has been purchased by the borrower out of banks finance is of no

value as maximum area of the project is coming under nala Thus, the borrower has defaulted in meeting its payment/ repayment obligations to the lender and has also siphoned off or removed the movable fixed assets or immovable properly given for the purpose of securing a term loan without the knowledge of the Bank. In terms of RBI guidelines and to comply principles of natural justice, if you, desire, you may send your submission for consideration by the Committee of Executives, headed by our Executive Director within -15- days from the date of receipt of this letter as to why your ccount and you be not classified by Bank as a Wilful Defaulter. The Committee res the right to give or not to give the personal hearing to decide about classifying as willful

defaulter in case your submission is received. Please note that, in case your submission against the intention of Bank to declare you as a Willful Defaulter is not received within -15- days from the date of receipt of this letter, the Bank will proceed further and classify your account as willful defaulter. Bank reserves the Right to publish the name and photograph of Willful Defaulter in News Paper and will nitiate the necessary recovery action as per extant guidelines issued by Reserve Bank of

India.

This communication is issued as per the directions of the Committee of Executives or Self-

ಅರ್ಜಿದಾರರು: ಶೀ ಮೋಪುರಯ, ಬಿನ್ ಲೇಟ್ ರಾಮಯ ತಯಸ್ತು 72 ವರ್ಷ ವಾಸ: ಕೆಲ್ಲೆದೊಡ್ಡ ಗಾಮ ಹಾರೋಹಳ್ಳಿ ಹೋಬಳಿ, ಕನಕನುರ ತಾಲ್ಲೂಕು, ರಾಮನಗರ ಜಿಲ್ಲೆ ಮತ್ತು

ಪ್ರತಿ ಅರ್ಜಿದಾರರು: 1, ಜನನ ಮತ್ತು ಮರಣ ನೊಂದಣಿ ಎದಿಕಾರಿಗಳು, ತಹಶೀಲಾರ್ ಕನಕಮರ, ಕನಕಮರ ತಾಲ್ಲೂಕು, ರಾಮನೆಗರ ಜಿಲ್ಲೆ. 2. ಮೇಡಮಾರನಹಳ್ಳಿ ಗ್ರಾಮ ಲೆಕ್ಕಾಧಿಕಾ-ರಿಗಳು, ಹಾರೋಹಳ್ಳಿ ವೃತ್ಯ ಹಾರೋಹಳ್ಳಿ ಹೋಬಳಿ, ಕನಕಸುರ ಇಲ್ಲೂಕು. ರಾಮನಗರ ಜೆಲ್ಲೆ

ಮೇಲ್ಚಾಣಿಸಿರುವ ಅರ್ಜಿದಾರರು ಈ ಮೂಲಕ ಕಿಳಿಯಪಡಿಸುವುದೇನೆಂದರೆ. (ನೇ ಅರ್ಜಿದಾರರ ತಂದೆ. 2ನೇ ಅರ್ಜಿದಾರರ ಮಾವ, 3 ರಿಂದ 7ನೇ ಅರ್ಜಿದಾರರ ಶಾತನವರಾದ ರಾಮಯ್ಯ ಬಿನ್ ಲೇಟ್ ಬಯ್ಯಣ್ಣ ರವರು. ರಾಮನಗರ ಜಿಲ್ಲೆ. ಕನಕಮರ ತಾಲ್ಲೂಕು. ಹಾಲೋಡಕ್ಕ ಜೋಬಳಿ, ಕೆಪ್ಪೇಮೊಡ್ಡಿ ಗ್ರಾಮದಲ್ಲಿ ದಿನಾಂಕ 20.04.1960 ರಂದು ಮರಣ ಹೊಂದಿದ್ದು, ಇವರ ಮರಣ ಪ್ರಮಾಣ ಪತ್ರವನ್ನು ೀರ್ಯವಂತೆ ಎದುರುದಾಗರಿಗೆ ನಿರ್ದೇಶನ ನೀಡುವಂತೆ ಕೋರಿ ಈ ಪ್ರಕರಣವನ್ನು ಸಲ್ಲಿಸಿದ್ದು, ಇವರ ಮರಣ ದಿನಾಂಕದ ಬಗ್ಗೆ ಗಾದರೂ ತಕರಾರು ಇದ್ದರೆ ಮದ್ದಾಗಿ ಆಗಲಿ ಆಥವಾ ಆಧಿಕಾರ ಕೊಟ ವರ್ಕಿಲರ ಮುಖಾಂತರವಾಗಲೀ ನ್ಯಾಯಾಲಯ ಗೆಧಿಪಡಿಸಿದ ದನಾಂಕದೆಂದು ಅಂದರೆ, 12.08.2022ರ ದೆಳಿಗೆ ಸರಿಯಾಗಿ II=00 ಘಂಟೆಗೆ ವ್ಯಾಯಾಲಯದ ಮುಂದೆ ಹಾಜರಾಗಿ ತಕರಾರು ಸಲ್ಲಿಸತಕ್ಷದ್ದು, ತಪ್ಪದಲ್ಲಿ ಯಾರದ್ದೂ ತಕರಾರೂ ಇಲ್ಲವೆಂದು ಪರಿಗಣಿಸಿ ಉಲ್ಲೇಖಿತ ಪ್ರಕರಣವನ್ನು ಮುಂದುವರೆಸಿ ಇತ್ಯರ್ಥ ಗೊಳಿಸಲಾಗುವುದು. 2022ರ ಜೂನ್ 28ನೇ ತಾರೀಮಿ ಈ ದಿವಸ ನನ ಸಹಿ ಮತ್ತು

ಪ್ರಾಯಾಲಯದ ಮೊಹರಿನೊಂದಿಗೆ ಹೊರಡಿಸಲಾಗಿದೆ. ಮಾನ್ಯ ನ್ಯಾಯಾಲಯದ ಅದೇಶದ ಮೇರೆಗೆ ಶಿರಸ್ತೆದಾರರು, ಮಾನ್ಯ ಪ್ರಧಾನ ಸವಿಲ್ ನ್ಯಾಯಾಧೀಶರು ಮತ್ತು ಜಿ.ಎಂ.ಎಫ್.ಸಿ

ನ್ಯಾಯಾಲಯ, ಕನಕಮರ ಅರ್ಜಿದಾರರ ಪರ ವಕೀಲರು

ರಣಕಾಣ್ಣ

Affidavit

R. Palani S/o Rajachari at: 5/2, 3rd Cross, Lingaiahnapalya Ulsoor, Bengaluru -560008 do hereby solomenly affirm and state on oath as follows:- I submi that I am the owner of the property bearing plot No: 1344, foremed in Sy No: 761/2, situated at : Poonapalli village, Hosur Taluk, Krishnagiri Dist ,I have kept the Sale Deed document vide docment No: 2537/1992 Book-1, I have ept the document in my costody but the said original document was lost at when was travelling Shivajinagara Bus stand I have lost the same in Shivajinagara Bus Stop on: 03-05-2022 and Ref No. 1692/2020-22. P.O No: 1339292927113. Notary: Chandrashekar,

Bengaluru



ಅವಿನಿಟ ಪ್ಲಕ್, ಕೆಪ್ರವಿಡಿಸಿ ಇಂಡ್ವುದಾರ್ ಏರಿಯಾ, ರೊಡ್ಡಬಳ್ಳಾತುರ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ - 56(203. ನೂ. 9449866240, ದೂರವಾಣಿ ಸಂಖ್ಯೆ080-27630385. a-der no: sbi.11287@sbi.co.in

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಮ್ಮ ಶಾಖೆಯಿಂದ ಚಿನ್ನದ ಒಡವೆಗಳ ಮೇಲೆ ಸಾಲವನ್ನು ಪಡೆದಿದ್ದು ತಮಗೆ ನೀಡಿದ ಕಾಲಾವಕಾಕದೊಳಗೆ ಆಭರಗವನ್ನು ಬೆಡಿಸಿಕೊಳ್ಳುವಂತೆ ನೋಟಿಸನ್ನು ಜಾಲಿ ಮಾಡಿರುತ್ತೇವೆ. ಆದರೂ ಸಾಲಗಾರರು ಸಾಲವನ್ನು ಮರುಪಾವತಿ ಮಾಡದೆ ಮತ್ತು ಆಭರಗಾವನ್ನು ಬಿಡಿಸಿಕೊಳ್ಳದ ಕಾರಣ ಅಥವಾನ ಮಾಡಿರುವ ಚಿನ್ನಾರರಣವನ್ನು ದಿನಾಂತ 87.07.2022 ರಂದು ಮಧ್ಯಾಪ್ತ 2.00 ಗಂಟೆಯಿಂದ ಸಂಜಿ 4,00 ಗಂಟೆಯುವರೆಗೆ ಈಗ ಇರುವ ಮಾರುಣಿಸ್ಟೆ ಬೆಲೆಗೆ ಅನುಗುಣವಾಗಿ ಮೇಲೆ ತಿಳಿಸಿರುವ ಶಾಖೆಯ ಆವರಣದಲ್ಲಿ ಸಾರ್ವಜನಿಕವಾಗಿ ಪರಾಜ

ಖಾತಾ ನಂ.: 39984790760 ಖಾತಾ ನಂ.: 40018683807 ಖಾತಾ ನಂ.: 40020627053

ಬಾಕಿ ಇರುವ ಮೊತ್ತ (ರೂ) : 80,000/- + ಬಡ್ಡಿ ಬಾಕಿ ಇರುವ ಮೊತ್ತ (ರೂ) : 2,00,000/- + ಬಡ್ಡಿ ಬಾಕಿ ಇರುವ ಮೊತ್ತ (ರೂ) : 2,60,000/- + ಬಡಿ

ಆರ್ಥಿಕ ಆಸ್ತಿಯ ಭದ್ರತೆ ಮತ್ತು ಪುನನಿರ್ಮಾಣ ಮತ್ತು ಬಡ್ಡಿಯ ಹಿತಾಸಕ್ತಿ ರಕ್ಷಣಾಕ್ರಮದ ಆಧಿನಿಯಮ 2002 ಸೆಕ್ಷನ್ 13 (2) ಕಾಲಂನ ಪ್ರಕಾರ ಜಾರಿ ಮಾಡುವದಕ್ಕಾಗಿ ಕೊಟ್ಟ ಸೂಚನೆ (ಅಧಿನಿಯಮ)

ಅ ನಂ.	ಸಾಲಗಾರರ ಹೆಸರು (ಎ)	ಅಡವು ಇಟ್ಟ ಆಸ್ತಿಯ ವಿವರ (ಬಿ)	ಎನ್ಪಿಎಯ ತಾರೀಖು (ಸಿ)	ಬಾಕಿ ಉಳಿದ ಕೊಡಬೇಕಾದಹಣ (ಡಿ)
1.	ಸಾಲ ಖಾತೆ ನಂ. HHEMY500462972 1. ರೇವರಾಜ್ (ತ್ರೀ ಆಂಜನೇಯಸ್ವಾಮಿ ಎಂಟರ್ಪೈಸಸ್ನ ಮಾಲೀಕರು) 2. ಮಮತಾ ಜೆ.	ಸ್ಟ್ರೆಟ್ ನಂ, 7, ಗ್ರೀನ್ ವ್ಯಾಲಿ ಲೇಔಟ್, ಜಕ್ಕನಕುಪ್ಪ ಗ್ರಾಮ, ಬೆಳಗೊಳ ಹೋಬಳಿ, ಡ್ರೀರಂಗಪಟ್ಟಣ ತಾಲೂಕು, ಮಂಡ್ಯ -571401, ಕರ್ನಾಟಕ	09.12.2021	09.12.2021 ರಂದಿನಂತೆ ರೂ. 3,03,792.58/- (ರೂಪಾಯಿ ಮೂರು ಲಕ್ಷದ ಮೂರು ಸಾವಿರದ ಎಳು ನೂರ ತೊಂಬಕ್ತ ಎರಡು ಮತ್ತು ಪೈಸೆ ಐವತ್ತ ಎಂಟು ಮಾತ್ರ)
2.	ಸಾಲ ಖಾತೆ ನಂ. HHLMYS00297745 1. ಧ್ಯಾನ್ ಬೋಪಯ್ಯ ಮಾಪಂಗಡ ಚೆಂಗಪ್ಪ (ಪಿಓಎ ಹೋಲ್ಡರ್ ಡಿವಿನ್ ಸೋಮಯ್ಯ ಮಾಪಂಗಡ ಚೆಂಗಪ್ಪ ಅಲಿಯಾಸ್ ಎಂ.ಸಿ ಡಿವಿನ್ ಸೋಮಯ್ಯ ಮೂಲಕ)	ಸ್ಟೆಟ್ ನಂ. 46, ಭೂಮಿಕಾಸ್ ರಾಯಲ್ ಹರಿಟೇಜ್ ಗಾರ್ಡನ್ ಗೋಕುಲಂ ಬ್ಲಾಕ್, ಮೈದನಹಳ್ಳಿ ಗ್ರಾಮ, ಇಲವಾಲಹೋಬಳಿ, ತಾಲೂಕು ಮತ್ತು ಜಿಲ್ಲೆ ಮೈಸೂರು, ಮೈಸೂರು-570010, ಕರ್ನಾಟಕ	15.12.2021	15.12.2021 ರಂದಿನಂತೆ ರೂ. 8,46,809.78/- (ರೂಪಾಯಿ ಎಂಟು ಲಕ್ಷದೆ ನಲವತ್ತ ಆರು ಸಾವಿರದ ಎಂಟು ನೂರ ಒಂಬತ್ತು ಮತ್ತು ಪೈಸೆ ಎಪ್ಪತ್ತ ಎಂಟು ಮಾತ್ರ)

ಈ ಮೇಲೆಹೆಸರಿಸಲಾದಸಾಲಗಾರರುಆರ್ಥಿಕಶಿಸ್ತು ಮತ್ತು ಸಾಲದ ಖಾತೆಯಜವಾಬ್ದಾರಿಯಹೊಣೆಯನ್ನು ಸರಿಯಾಗಿ ಪಾಲಿಸದೇಇದ್ದುದರಿಂದಕಂಪನಿಯು ತಮ್ಮ ಲೆಕ್ಕಾಶಾಸ್ತ್ರಪುಸ್ಥಕಗಳಆಧಾರದಿಂದ ಈ ಸಾಲ ಪಡೆದವರ ಈಗ ಕೊಡಬೇಕಾದಮೊತ್ತವನ್ನು, ಕಾಲಮ್ ಡಿ ಸಾಮಾನ್ಯ ಉದ್ಯೋಗ ನಿರ್ವಹಣೆಯ ಪ್ರಕಾರ, ಕೊಡದೇವಿಫಲರಾಗಿದ್ದಾರೆಎಂದುತೋರಿಸಿಕೊಟ್ಟಿದೆ.

ಪ್ರತಿಯೊಬ್ಬ ಸಾಲ ಪಡೆದವ (ರು) ಮರಳಿ ನಾಲ ತೀರಿಸುವಬಗ್ಗೆ ದೀರ್ಘಕಾಲದ ತೀವ್ರಉಪೇಕ್ಷಿಕೋರಿಸಿದುದರಿಂದ ಆವರ ನಾಲದ ಖಾತೆಯನ್ನು ಕಂಪನಿಯವರು ನಿರ್ದಿಷ್ಟಪಡಿಸಲಾದ ನಿಯಮಗಳಂತೆ ಆನುತ್ತಾದಕ ಆಸ್ತಿ (ಕಾಲಮ್ ಸಿಯಲ್ಲಿನ ತಾರೀಖಿನಂದು) ಎಂದುವರ್ಗೀಕರಿಸಿದ್ದಾರೆ. ಕತ್ತರಿಣಾಮವಾಗಿ ಆ್ಯಕ್ಟ್ ನಸ್ಟೆಕ್ಷನ್ 13 (2) ಅಧಿನಿಯಮದಂತೆ ಪ್ರತಿಯೊಬ್ಬಸಾಲಗಾರನಿಗೆ (ರಿಗೆ) ಸೂಚನೆಗಳನ್ನು ಕೂಡಾ ನೀಡಲಾಗಿದೆ.

ಈ ಮೇಲಿನದ್ದರ ಕಾರಣ ಈ ಮೇಲೆಹೆಸರಿಸಲಾದ ಪ್ರತೀಯೊಬ್ಬ ಸಾಲಗಾರನಿಗೆ (ರಿಗ)ಕಂಪೆನಿಯು ಈ ಮೇಲೆಕಾಲಮ್ ಡಿಯಲ್ಲಿ ದರ್ಶಿಸಲಾದ ಬಾಕಿ ಮೊತ್ತವನ್ನು ಈ ತನಕದಬಡ್ಡಿ ,ವೆಚ್ಚಗಳುಮತ್ತು ಚಾರ್ಜಸ್ನೊಂದಿಗೆ 🛛 ಈ ಸೂಚನೆ ಪ್ರಕಟವಾದ 60 ದಿನಗಳಲ್ಲಿ ಪಾವತಿಸುವಮೂಲಕಕಂಪೆನಿಯ ಮೇಲಿನ ಅವನ/ಆವಳ ಸಂಪೂರ್ಣ ಬಾಧ್ಯತೆಯನ್ನು ಪೂರ್ಣಗೊಳಿಸಬೇಕೆಂದು ಈ ಮೂಲಕಕೇಳಿಕೊಳ್ಳುತ್ತಿದ್ದು, ಇದಕ್ಕೆ ತಪ್ಪಿದಲ್ಲಿ, ಕಂಪನಿಯು ಈ ಮೇಲೆಕಾಲಮ್ ಬಿಯಲ್ಲಿ ನಮೂದಿಸಲಾದಆಡವುಇಟ್ಟ ಆಸ್ತಿಯನ್ನು ಸ್ವಾಧೀನ ಪಡಿಸಿಕೊಳ್ಳಲುಅರ್ಹವಾಗಿದೆಮತ್ತು ಕಂಪೆನಿ ಕಾನೂನಿನಲ್ಲಿ ಉಪಲಬ್ಬವಿರುವಇತರಕ್ರಮಗಳನ್ನು

ಎಸ್ಐಆರ್ಎಫ್ಐಇಎಸ್ಐ (SARFAESI) ಆ್ಯಕ್ಟ್ಸ್ ಸೆಕ್ಟ್ಗನ್ 13ರ ಸೆಕ್ಟ್ಗನ್ (8)ರ ನಿಬಂಧನೆಗಳ ವಿಶಿಷ್ಟ ಭಾಷೆಯಲ್ಲಿರುವ ಮುಂದಿನ ವಿಷಯವನ್ನು ದಯವಿಟ್ಟು ಗಮನಿಸಿರಿ: ''ಒಬ್ಬ ಸಾಲಗಾರನು ಅಡವಿನ ಆಧಾರದ ಮೇಲೆ ತನಗೆ ಸಾಲ ಕೊಟ್ಟಿರುವವನಿಗೆ, ಆತ ಸಾರ್ವಜನಿಕ ಹರಾಜಿನ ಮೂಲಕ, ಾರ್ವಜನಿಕರಿಂದ ಕೊಟೇಶನ್'ಗಳನ್ನು, ಟೆಂಡರನ್ನು ಆಹ್ವಾನಿಸುವ ಮೂಲಕ ಅಥವಾ ಖಾಸಗಿ ಕರಾರಿನ ಮೂಲಕ ಆಡವಿಟ್ಟಿರುವ ಆಸ್ತಿಯನ್ನು(ಗಳನ್ನು) ಮಾರಾಟ ಮಾಡಲು ನೋರ್ಟಿಸನ್ನು ಪ್ರಕಟಿಸುವ ತಾರೀಖಿನ ತನಕ ಮಾತ್ರ, ಆತನ ಎಲ್ಲಾ ವ್ಯವಹಾರದ ವೆಚ್ಚಗಳು, ಚಾರ್ಜುಗಳು ಮತ್ತು ಖರ್ಚುಗಳೊಂದಿಗೆ ಕನ್ನಿಂದ ಬಾಕಿ ಇರುವ ಹಣದ ಸಂಪೂರ್ಣ ಮೊತ್ತವನ್ನು ಸಲ್ಲಿಸಬಹುದು. ಜೊತೆಯಲ್ಲೇ ಇದನ್ನೂ ಗಮನಿಸಬಹುದು: ಪಾಲಗಾರನು ಮೇಲೆ ಹೇಳಿರುವ ಕಾಯಿದೆಬದ್ದವಾಗಿ ಆದೇಶಿಸಿರುವ ಸಮಯದ ಚೌಕಟ್ಟೆನೊಳಗೆ ತಾನು ಅಡವಿಟ್ಟಿರುವ ಆಸ್ತಿಯನ್ನು ಬಿಡಿಸಿಕೊಳ್ಳದೆ ಹೋದರೆ, ಸಾಲಗಾರನು ಆ ಆಸ್ತಿಯನ್ನು ಬಿಡಿಸಿಕೊಳ್ಳುವ ಹಕ್ಕಿಗೆ ಅರ್ಹನಿಲ್ಲದಿರಬಹುದು"

ಎಸ್ಎಆರ್ಎಫ್ಎಇಎಸ್ಐ ಕಾಯ್ದೆಯ ಸೆಕ್ಷನ್ 13ರ ಉಪ-ಸೆಕ್ಷನ್ (13)ರ ನಿಬಂಧನೆ ಪ್ರಕಾರ "ಒಂದೋ ಮಾರಾಟ, ಲೀಸ್ ಅಥವಾ ಅನ್ಯಥಾ (ಅವನ ವ್ಯಾಪಾರದ ಸಾಮಾನ್ಯ ವಿಧಾನದ ಹೊರತಾಗಿ)ವಿಧಾನದಿಂದ ಸೂಚನೆಯಲ್ಲಿ ಉಲ್ಲೇಖಿಸಲಾದ ಯಾವುದೇ ಸೆಕ್ಯೂರ್ಡ್ ಆಸ್ತಿಯನ್ನು ಸೆಕ್ಯೂರ್ಡ್ ಕ್ರೆಡಿಟರರ ಲಿಖಿತ ಪೂರ್ವ ಸಮ್ಮತಿ ಇಲ್ಲದೆ ನೀವು ವರ್ಗಾಯಿಸುವುದನ್ನು ಈ ಮೂಲಕ ನಿಷೇಧಿಸಲಾಗಿದೆ. ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ಗಾಗಿ

ಮಾನ್ಯ 2ನೇ ಅಪರ ಸಿವಿಲ್ ನ್ಯಾಯಾಧೀಶರ ಮತ್ತು ಚೆ.ಎಂ.

ಎಫ್.ಸಿ, ನ್ಯಾಯಾಲಯ ಕನಕಪುರ

ಸ್ರಮಸ್ ನಂ. 646/2022

ಅರ್ಜಿದಾರರು: ಶ್ರೀಮತಿ ಮಟ್ಟಮ್ಮ ಕ್ರೋಂ ಲೇಟ್ ಕುಳ್ಳೇಗೌಡ

ವಯಸ್ತು 85 ವರ್ಷ ವಿಕಾಸ: ದ್ವಾಪೇಗೌಡನದೊಡ್ಡ ಗ್ರಾಮ

ಕಸವಾ ಹೋಬಳಿ, ಕನಕಮರ ತಾಲ್ಲೂಕು, ರಾಮನಗರ

ಪ್ರತಿ ಆರ್ಜಿದಾರರು : L ಜನನ ಮತ್ತು ಮರಣ ನೊಂದಣಿ

ತಿದ್ದಿಕಾರಿಗಳು, ತಹತೀಲಾರ್ ಕನಕಪುರ 2, ಗಾಮ

ಲೆಕ್ಕಾಧಿಕಾರಿಗಳು, ದ್ವಾಪೇಗೌಡನದೊಡ್ಡಿ ವೃತ್ತ ಕಸಬಾ

ಪ್ರಕಟಣೆ

ತಾಶನವರಾದ ಹೀ ದ್ಯಾಪೇಗೌಡ ಬಿನ್ ಲೇಟ್ ದೊಡ

ರವರು, ದ್ಯಾಪೇಗೌಡನದೊಡ್ಡಿ ಗ್ರಾಮ, ಕಸಬಾ ಹೋಬಳ,

ಕನಕಮರ ತಾಲ್ಲೂಕು ರಾಮನಗರ ಜಿಲ್ಲೆ. ದಿನಾಂಕ

10.01.1996 ರಂದು ಮರಣ ಹೊಂದಿದ್ದು, ಇವರ ಮರಣ ಪ್ರಮಾಣ ಪತ್ರವಣ್ಣು ನೀಡುವಂತೆ ಎದುರುದಾರ-

ರಿಗೆ ನಿರ್ದೇಶನ ನೀಡುವಂತೆ ಕೋರಿ ಈ ಪ್ರಕರಣವನ್ನು

ಸಲ್ಲಿಸಿದ್ದು, ಇವರ ಮರಣ ದಿನಾಂಕದ ಬಗ್ಗೆ ಯಾರಾದರೂ ತಕರಾರು ಇದ್ದರೆ ಮಿದ್ದಾಗಿ ಆಗಲಿ ಅಥವಾ ಅಧಿಕಾರ

ಕೊಟ್ಟ ವಕೀಲರ ಮುಖಾಂತರವಾಗಲೀ ನ್ಯಾಯಾಲಯ

ನಿಗಧಿಪಡಿಸಿದ ದಿನಾಂಕದೆಂದು ಅಂದರೆ. 19.07.2022ರ

ದೇಗೆ ಸರಿಯಾಗ II:00 ಘಂಟೆಗೆ ನ್ಯಾಯಾಲಯದ

ಮುಂದೆ ಹಾಜರಾಗಿ ತಕರಾರು ಸಲ್ಲಿಸತಕ್ಕದ್ದು, ತಪ್ಪಿದಲ್ಲಿ ಯಾರದ್ಗೂ ತಕರಾರೂ ಇಲ್ಲವೆಂದು ಪರಿಗಣಿಸಿ ಉಲ್ಲೇಖಿತ

ಪ್ರಕರಣವನ್ನು ಮುಂದುವರೆಸಿ ಇತ್ಸರ್ಥ ಗೊಳಿಸಲಾಗುವುದು.

2022ರ ಜೂಲೈ 2ನೇ ತಾರೀಮಿ ಈ ದಿವಸ ನನ್ನ

ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ

ನ್ಯಾಯಾಲಯದ ಮೊಹರಿನೊಂದಿಗೆ

ಅರ್ಜಿವಾರರುಗಳ

ಹೋಬಳ, ಕನಕಮರ ತಾಲ್ಲೂಕು, ರಾಮನಗರ

ಮೇಲ್ವಾಣಿಸಿರುವ ಕರ್ಜಿದಾರರು

ತಿಳಿಯಪಡಿಸುವುದೇನೆಂದರೆ,

ಸಹಿ ಮತ್ತು " ಹೊರಡಿಸಲಾಗಿದೆ.

ಸ್ಥಳ: ಮಂಡ್ಯ/ಮೈಸೂರು/ಕೊಡಗು (ಕರ್ನಾಟಕ)

ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಧೀತರ ನ್ಯಾಯಾಲಯ ಮತ್ತು ಜಿಎಂಎಫ್ ೩, ಕನಕಪುರ ೩.ಮಿಸ್.ನಂ. 526/2022

ಅರ್ಜಿದಾರರು: ಶೀ ಮೋಪುರಯ, ಬಿನ್ ಲೇಟ್ ರಾಮಯ ವಯಸ್ತು 72 ವರ್ಷ ವಾಸ: ಕೆಬ್ಲೆದೊಡ್ಡಿ ಗ್ರಾಮ ಹಾರೋಹಳ ಹೋಬಳಿ. ಕನಕಮರ ತಾಲ್ಲೂಕು, ರಾಮನಗರ ಜಿಲ್ಲೆ, ಮತ್ತು

ಪ್ರತಿ ಅರ್ಜಿದಾರರು: 1, ಜನನ ಮತ್ತು ಮರಣ ನೊಂದಣಿ ಆದಿಕಾರಿಗಳು, ತಹತೀಲಾರ್ ಕನಕಮರ, ಕನಕಮರ ತಾಲೂಕು ರಾಮನಗರ ಜಿಲ್ಲೆ. 2. ಮೇಡಮಾರನಹಳ್ಳಿ ಗ್ರಾಮ ಲೆಕ್ಕಾಧಿಕಾ-ರಿಗಳು, ಹಾರೋಪಳ್ಳಿ ವೃತ್ತ, ಹಾರೋಪಳ್ಳಿ ಹೋಬಳಿ, ಕನಕಮರ

ತಾಲ್ಲೂಕು. ರಾಮನಗರ ಜಿಲ್ಲೆ. ಪ್ರಕಟಕ ಮೇಲ್ಪಣಿಸಿರುವ ಅರ್ಜಿದಾರರು ತಿರಂಭವಿಸುವುದೇನೆಂದರೆ, 1ನೇ ಆರ್ಜಿಯಾರರ ತಾಯ, 2ನೇ

ಅರ್ಜಿದಾರರ ಆತೆ, 3 ರಿಂದ /ನೇ ಅರ್ಜಿದಾರಂ ಅಜ್ಜಿಯವರಾದ ಸಿದ್ಧಮ್ಮ ಕೋಂ ಲೇಟ್ ರಾಮಯ್ಯ ರವರು, ರಾಮನಗರ ಜಿಲ್ಲೆ ಕನಕಮರ ತಾಲೂಕು, ಹಾರೋಹಳ ಹೋಬಳ, ಕಬೇರೊಡ ಗಾಮದಲ್ಲಿ ದಿನಾಂಕ 28.10.1968 ರಂದು ಮರಣ ಹೊಂದಿದು ಇವರ ಮರಣ ಪ್ರಮಾಣ ಪತ್ರವನ್ನು ನೀಡುವಂತೆ ಎದುರುದಾರ ರಿಗೆ ನಿರ್ದೇಶನ ನೀಡುವಂತೆ ಕೋರಿ ಈ ಪ್ರಕರಣವನು ಸಲ್ಲಿಸಿದ್ದು, ಇವರ ಮರಣ ದನಾಂಕದ ಬಗ್ಗೆ ಯಾರಾದರೂ ತಕರಾಯ ಇದ್ದರೆ ಮುದ್ದಾಗಿ ಆಗಲಿ ಅಥವಾ ಅಧಿಕಾರ ಕೊಟ್ಟ ವರ್ಕೇಲರ ಮುಖಾಂತರವಾಗಲೀ ನ್ಯಾಯಾಲಯ ನಿಗದಿಪಡಿಸಿದ ದಿನಾಂಕದಂದು ಅಂದರೆ. 12.08.2022ರ ಬೆಳಿಗೆ ಸರಿಯಾ/ II-00 ಘಂಟೆಗೆ ನ್ಯಾಯಾಲಯದ ಮುಂದೆ ಹಾಜರಾಗಿ ತಕರಾರು ಸಲ್ಲಿಸತಕ್ಷದ್ದು, ತಪ್ಪದಲ್ಲಿ ಯಾರದ್ದೂ ತಕರಾರೂ ಇಲ್ಲವೆಂದು ಪರಿಗಣಿಸಿ ಉಲ್ಲೇಖಕ ಪ್ರಕರಣವನ್ನು ಮುಂದುವರೆಸಿ ತ್ರರ್ಥ ಗೊಳಿಸಲಾಗುವುದು. 2022ರ ಜೂನ್ 28ನೇ ತಾರೀಖು ಈ ದಿವಸ ನನ್ನ ಸಹಿ ಮತ್ತು ಸಾಯಾಲಯದ ಮೊಹರಿನೊಂದಿಗೆ ಹೊರಡಿಸಲಾಗಿದೆ.

ಮಾನ್ಯ ನ್ಯಾಯಾಲಯದ ಅದೇಶದ ಮೇರೆಗೆ ಶಿರಸೆದಾರರು. ಮಾನ್ಯ ಪ್ರಧಾನ ಸವಿಲ್ ನ್ಯಾಯಾಧೀಶರು ಮತ್ತು ಜಿ.ಎಂ.ಎಫ್.ಸಿ.

ನ್ಯಾಯಾಲಯ, ಕನಕಮರ ಅರ್ಜಿದಾರರ ಪರ ವಕೀಲರು M.6.00 ವಕೀಲರು, ಕನಕಪುರ ಸ್ಥಳ : ಕನಕಪುರ

DEDOG: 28/06/2022

ಶಿರಸ್ತೆದಾರರು, ಮಾನ್ಯ 2ನೇ ಅಪರ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ. ಎಫ್.೩, ನ್ಯಾಯಾಲಯ, ಕನಕಪುರ ಆರ್ಜಿದಾರರ ಪರ ವಕೀಲರು ಒಎಂ.ಜಗದೀಶ್ ವಕೀಲರು, ಕನಕಪುರ

ಸ್ಥಳ : ಕನಕಮರ නිතරේ: 02/07/2022

ಮಾನ್ನ 2ನೇ ಅವರ ಸಿವಿಲ್ ನ್ಯಾಯಾಧೀಶರ ಮತ್ತು ಜೆ.ಎಂ. ಎಫ್.ಸಿ, ನ್ಯಾಯಾಲಯ ಕನಕಮರ ಸ್ಮಮಸ್ ನಂ, 645/2022

ಆರ್ಜಿದಾರರು: ಹೀಮತಿ ಮಟಮ ಕೋಗ ಲೇಟ್ ಕುಲೇಗೌರ ವಯಸ್ಸು 85 ವರ್ಷ ವಿಳಾಸ: ದ್ಯಾಪೇಗೌಡನದೊಡ್ಡ ಗಾಮ ಕಸಭಾ ಹೋಬಳಿ, ಕನಕಸಾರ ತಾಲ್ಲೂಕು, ರಾಮನಗರ ಜಿಲ್ಲೆ

ಪ್ರತಿ ಅರ್ಜಿದಾರರು : 1. ಜನನ ಮತ್ತು ಮರಣ ನೊಂದಣೆ ಅಧಿಕಾರಿಗಳು, ತಹತೀಲಾರ್ ಕನಕಮರ 2. ಗಾವ ಲೆಕ್ಕಾರಿಕಾರಿಗಳು, ದ್ವಾಪೇಗೌಡನದೊಡ್ಡ ವೃತ್ತ ಕಸಜಾ ಹೋಬಳಿ, ಕನಕಮರ ಶಾಲ್ಲೂಕು, ರಾಮನೆಗರ ಜಿಲ್ಲೆ. ಪ್ರಕಟಣೆ

ಮೇಲ್ರಾಣಿಸಿರುವ ಅರ್ಜಿದಾರರು

ತಿಳಿಯಪಡಿಸುವ ದೇನೆಂದರೆ. ಅಜ್ಜಿಯವರಾದ ಕ್ರೀಮಕಿ ಮಟ್ಟಲಿಂಗಮ್ಮ ಕೋಂ ಲೇಚ್ ದ್ಯಾಪೇಗೌಡರವರು, ದ್ಯಾಪೇಗೌಡನದೊಡ್ಡಿ ಗ್ರಾಮ, ಕಸಬಾ ಹೋಬಳಿ, ಕನಕಮರ ತಾಲ್ದೂಕು ರಾಮನಗರ ಜಿಲ್ಲೆ, ದಿಷ್ಟಾರಕ 05.05.2000 ರಂದು ಮರಣ ಹೊಂದಿದು. ಇವರ ಮರಣ ಪ್ರಮಾಣ ಪ್ರತ್ಯವನ್ನು ನೀಡುವಂತೆ ಎದುರುದಾರ-ರಿಗೆ ನಿರ್ದೇಶನ ನೀಡುವಂತೆ ಕೋರಿ ಈ ಪಕರಣವನು ಸಲ್ಲಿಸಿದ್ದು. ಇವರ ಮರಣ ದಿನಾಂಕದ ಬಗ್ಗೆ ಯಾರಾದರೂ ತಕರಾರು ಇದ್ದರೆ ಖುದ್ದಾಗಿ ಆಗಲಿ ಅಥವಾ ಅಧಿಕಾರ ಕೊಟ್ಟ ವಕೀಲರ ಮುಖಾಂತರವಾಗಲೀ ನ್ಯಾಯಾಲಯ ನಿಗದಿಪಡಿಸಿದ ದಿನಾಂಕದಂದು ಅಂದರೆ, 19.07.2022ರ ದೆಳಗೆ ಸರಿಯಾಗಿ 11-00 ಪಂಚೆಗೆ ನಾಯಾಲಯಾ ಮುಂದೆ ಹಾಜರಾಗಿ ತಕರಾರು ಸಲ್ಲಿಸತಕ್ಕದ್ದು, ತಪ್ಪದಲ್ಲಿ ಯಾರದ ತಕರಾರೂ ಇಲವೆಂದು ಪರಿಗಣಿಸಿ ಉಲೇಖು ಪ್ರಕರಣವನ್ನು ಮುಂದುವರೆಸಿ ಇತ್ಸರ್ಥ ಗೊಳಸಲಾಗುವುದು 2022ರ ಜೊಲೈ 2ನೇ ತಾರೀಮಿ ಈ ದಿವಸ ನನ ಸಹಿ ಮತ್ತು ನ್ಯಾಯಾಲಯದ ಮೊಹರಿನೊಂದಿಗೆ

ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ ತಿರಸೆದಾರರು, ಮಾನ್ಯ 2ನೇ ಅಪರ ಸಿವಿಲ್ ನ್ಯಾಯಾಧೀಶರುಮತ್ತು ಜಿ.ಎಂ. ಎಪ್ಸ್, ನ್ಯಾಯಾಲಯ, ಕನಕನುರ ಅರ್ಜಿದಾರರ ಪರ ವಕೀಲರು

ಸಿ.ಎಂ.ಜಗದೀಶ್ ವಕೀಲರು, ಕನಕಪುರ ಸ್ಥಳ : ಕನಕಮರ ದಿನಾಂಕ: 02/07/2022 ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಧೀಕರ ನ್ಯಾಯಾಲಯ ಮತ್ತು ಚಿ.ಎಂ.ಎಫ್.ಸ್ಕ್ ಕನಕಪುರ

ದೇವನಹಳ್ಳಿಯ ವಿಶ್ವನಾಥಪುರದಲ್ಲಿ ಒಂದು ಕೋಟಿ ವೆಚ್ಚದಲ್ಲಿ ನಿರ್ಮಾಣ

ದಿನ ದರ್ಶಿಕೆ

ಸಂವತ್ತರ: ಶುಭಕೃತ್. ಆಯನ: ಉತ್ತರಾಯಣ. ಋತು: ಗ್ರೀಷ್ಟ. ಮಾಸ: ಆಷಾಢ. ಮಾಸ ನಿಯಾಮಕ: ಶ್ರೀವೃಷಾಕಪಿವಾಮನ. ಪಕ್ಷ: ಶುಕ್ಲ. ತಿಥಿ: ಷಷ್ಟೀ. ನಕ್ಷತ್ರ: ಪೂರ್ವಾಫಾಲ್ಬುಣೀ. **ಯೋಗ:** ವೃತೀಪಾತ. **ಕರಣ:** ತೈತಿಲ. **ಸೂರ್ಯೊದಯ:** 05.59.

ವಾಹನ ರಿಪೇರಿಗಾಗಿ ಸಣ್ಣ ಪುಟ್ಟ ಖರ್ಚು ವೆಚ್ಚವಾಗಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ದಿನ.

ಷೇರು ವ್ಯವಹಾರಗಳಲ್ಲಿ ಲಾಭಾಂಶ ಕಡಿಮೆ ಇರುವುದು. ಮಕ್ಕಳಿಂದ ಸಂತೋಷ ಲಾಭವಾಗುವುದು.

ಮಿಹುನ ಸಾಮಾಜಿಕ ಕಾರ್ಯದಲ್ಲಿ ಅತ್ಯಂತ ಉತ್ಪಾಹದಿಂದ

ಲೇಖರಿಗೆ ಇದು ಉತ್ತಮ ದಿನವಾಗಿದೆ. ಮುಂದಿನ ವಿಚಾರಗಳಿಗೆ ಯೋಜನೆಗಳನ್ನು ಹೂಡಬಹುದು.

ದಾಂಪತ್ಯದಲ್ಲಿ ಹೊಂದಾಣಿಕೆ ಹೆಚ್ಚಾಗಿ ಸಾಮರಸ್ಯ ಮೂಡುವುದು. ಒಳ್ಳೆಯ ದಿನ.

ಸಾಂಸಾರದ ವಿಷಯದಲ್ಲಿ ಎಚ್ಚರಿಕೆಯಿಂದ ಇರುವುದು

ಓಡಾಡಬೇಕಾಗುವುದು. ಮಿಶ್ರಫಲ ದಿನ.

ದಿನದಿಂದ ದಿನಕ್ಕೆ ನಿಮ್ಮ ಉತ್ತಾಹ ಮತ್ತು ಸೂರ್ತಿ ಜಾಸ್ತಿ ಆಗುತ್ತಾ ಹೋಗುತ್ತದೆ. ಸೂರ್ಯನನ್ನು ಭಜಿಸಿ.

ಜಮೀನು ವಿಷಯಕ್ಕೆ ಸಂಬಂಧಿಸಿದಂತೆ ಮನೆಯವರ ಜತೆ ಮಾತುಕತೆ ನಡೆಸಿ ತಿರ್ಮಾನಿಸಿ.

ಮಕರ ವಿದ್ಯಾರ್ಥಿಗಳು ಶ್ರಮ ಹಾಕಿ ಓದಿದಾಗ ಮಾತ್ರ ಯಶಸ್ತು

ಸಿಗಲಿದೆ. ಹರಿಯನ್ನು ಭಜಿಸಿ.

ಸಂಪರ್ಕಿಸಿ. ಮನೆ ಮದ್ದು ಬೇಡ.

ಓಡಾಟ ಹೆಚ್ಚಬಹುದು.

• ಕೆ.ಬಿ.ಸಂತೋಷ್ ಗುರೂಜಿ

ಮಾನ್ಯ Iನೇ ಅಪರ ಸಿವಿಲ್ ನ್ಯಾಯಾಧೀತರ ಮತ್ತು ಜೆ.ಎಂ. ಎಫ್.ಸಿ, ನ್ಯಾಯಾಲಯ ಕನಕಮರ ಸಿ.ಮಿಸ್.ನಂ. 684/2022

ಅರ್ಜಿದಾರರು: ಶ್ರೀಮತಿ ಚಿಕ್ಕಶಾಯಮ್ಮ, ಕೋಂ ಲೇಟ್ ಕರಿಗೌಡ @ ಕರಿಯಪ್ಪ ಪಯಸ್ತು 69 ವರ್ಷ ವಿಶಾಸ: ಸೋರೇಕಾಯಿದೊಡ್ಡಿ ಗ್ರಾಮ ಸಾತನೂರು ಹೋಬಳಿ, ಕನಕಜುರ ತಾಲ್ಲೂಕು, ರಾಮನಗರ ಜಿಲ್ಲೆ. ಮತ್ತು ಇತರರು ವಿರುದ್ಧ ಪ್ರತಿ ಅರ್ಜಿದಾರರು : I. ಜನನ ಮತ್ತು ಮರಣ ನೊಂದಣಿ

ಆಧಿಕಾರಿಗಳು, ತಹಶೀಲ್ದಾರ್ ಕನಕಮರ 7. ಗ್ರಾಮ ಲೆಕ್ಕಾಧಿಕಾರಿಗಳು, ಸೋರೇಕಾಯಿದೊಡ್ಡ ವೃತ್ತ ಸಾತನೂರು ಹೋಬಳ, ಕನಕಮರ ತಾಲ್ಲೂಕು, ರಾಮನಗರ ಜಿಲ್ಲೆ ಪಕಟಣೆ ಮೇಲ್ಯಾಣಿಸಿರುವ ಅರ್ಜಿದಾರರು ಈ ಮೂಲಕ ತಿಳಿಯಪಡಿಸುವುದೇನೆಂದರೆ, 1ನೇ ಅರ್ಜಿದಾರರ

ಅರ್ಜಿದಾರರ ಸಹೋದರಿ, 2ನೇ ಅರ್ಜಿದಾರರ ಚಿಕ್ಕಮ್ಮ ಮತ್ತು 3ನೇ ಅರ್ಜಿದಾರರ ಮಲಸಹೋದರಿಯವರಾದ ಶ್ರೀಮತಿ ಗೌರಮ್ನ ಕೋಂ ಲೇಚ್ ಕರಿಗೌಡ @ ಕರಿಯಪ್ಪ ರವರು. ಸೋರೇಕಾಯಿದೊಡ್ಡ ಗ್ರಾಮ. ಸಾಶನೂರು ಹೋಬಳ. ಕನಕಮರ ತಾಲ್ಲೂಕು ರಾಮನಗರ ಚಿಲ್ಲೆ, ದಿನಾಂಕ 10.01.1970 ರಂದು ಮರಣ ಹೊಂದಿದು. ಇವರ ಮರಣ ಪ್ರಮಾಣ ಪತ್ರವನ್ನು ನೀಡುವಂತೆ ಎದುರುದಾರ-ರಿಗೆ ನಿರ್ದೇಶನ ನೀಡುವಂತೆ ಕೋರಿ ಈ ಪ್ರಕರಣವನ್ನು ಸಲ್ಲಿಸಿದ್ದು, ಇವರ ಮರಣ ದಿನಾಂಕದ ಬಗ್ಗೆ ಯಾರಾದರೂ ತಕರಾರು ಇದ್ದರೆ ಖುದಾಗಿ ಆಗಲಿ ಅಥವಾ ಅಧಿಕಾರ ಕೊಟ್ಟ ವಕೀಲರ ಮುಚಾಂತರವಾಗಲೀ ನ್ಯಾಯಾಲಯ ನಿಗಧಿಪಡಿಸಿದ ದಿನಾಂಕದಂದು ಅಂದರೆ, 04.08.2022ರ ದೆಳಿಗ್ಗೆ ಸರಿಯಾಗಿ II=00 ಘಂಟೆಗೆ ವ್ಯಾಯಾಲಯಾ ಮುಂದೆ ಹಾಜರಾಗಿ ತಕರಾರು ಸಲ್ಲಿಸತಕ್ಕದ್ದು, ತಪ್ರಿದಲ್ಲಿ ಯಾರದ್ನೂ ತಕರಾರೂ ಇಲ್ಲವೆಂದು ಪರಿಗಣಿಸಿ ಉಲ್ಲೇಖಿತ ಪ್ರಕರಣವನ್ನು ಮುಂದುವರೆಸಿ ಇತ್ಯರ್ಥ

7022ರ ಜೂನ್ 10ನೇ ತಾರೀಯ ಈ ದಿವಸ ನನ ಸಹಿ ಮತ್ತು ನ್ಯಾಯಾಲಯದ ಮೊಹರಿನೊಂದಿಗೆ ಹೊರಡಿಸಲಾಗಿದೆ. ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ

ಶಿರಸೆದಾರರು. ಮಾನ್ನ 1ನೇ ಅಪರ ಸಿವಿಲ್ ನ್ಯಾಯಾಧೀಕರು ಮತ್ತು ಜಿ.ಎಂ.ಎಫ್.ಸಿ. ನ್ಯಾಯಾಲಯ, ಕನಕಪುರ eರ್ಜಿದಾರರ ಪರ ವಕೀಲರು -ಸಿ.ಎಂ.ಜಗದೀಶ್ ವಕೀಲರು, ಕನಕಪುರ ಸ್ಥಳ : ಕನಕಪುರ ದಿನಾಂಕ: 30/06/2022

ಮಾನ್ಯ 1ನೇ ಅಪರ ಸಿವಿಲ್ ನ್ಯಾಯಾಧೀಶರ ಮತ್ತು ಜೆ.ಎಂ.ಎಫ್.ಸಿ, ನ್ಯಾಯಾಲಯ ಕನಕಪರ ಸಿ.ಮಿಸ್.ನಂ. 683/2022

ಅರ್ಜಿದಾರರು: ಶ್ರೀಮತಿ ಚಿಕ್ಕತಾಯಮ್ಮ, ಕೋಂ ಲೇಟ್ ಕರಿಗೌಡ @ ಕರಿಯಪ್ಪ ವಯಸ್ಸು 69 ವರ್ಷ ವಿಳಾಸ: ನೋರೇಕಾಯಿದೊಡ ಗಾಮ ಸಾತನೂರು ಹೋಬಳಿ. ಕನಕಪುರ ತಾಲ್ಲೂಕ್ಕೆ, ರಾಮನಗರ ಜಿಲ್ಲೆ. ಮತ್ತು ಇತರರು ವಿರುದ್ಧ I. ಜನನ ಮತ್ತು ಮರಣ ಪ್ರತಿ ಅರ್ಜಿವಾರರು : 1.

ನೊಂದಣಿ ಅಧಿಕಾರಿಗಳು, ತಹತೀಲಾರ್ ಕನಕಪುರ ಗ್ರಾಮ ಲೆಕ್ಕಾಧಿಕಾರಿಗಳು, ವೃತ್ತ, ಸಾತನೂರು ಹೋಬಳ, ಕನಕಮರ ತಾಲ್ಲೂಕು, ರಾಮನಗರ ಜಿಲ್ಲೆ.

ಮೇಲ್ಮಾಣಿಸಿರುವ ಅರ್ಜಿವಾರರು ಈ ಮೂಲಕ ತಿಳಿಯಪಡಿಸುವುದೇನೆಂದರೆ, 1ನೇ ಅರ್ಜಿಧಾರರ ಅತ್ತೆ, 2ನೇ ಮತ್ತು 3ನೇ ಅರ್ಜಿಧಾರರ ಅಜ್ಜೆಯವರಾದ ಶ್ರೀಮತಿ ಜನ್ನಮ್ನ ಕೋಂ ಲೇಟ್ ಕೆಂಪೇಗೌಡ ರವರು, ಸೋರೇಕಾಯಿರೊಡ್ಡಿ ಗ್ರಾಮ, ಸಾತನೂರು ಹೋಬಳಿ. ಕನಕಮರ ತಾಲ್ವೂಕು ರಾಮನಗರ ಜಿಲ್ಲೆ, ದಿನಾಂಕ 22.03.2012 ರಂದು ಮರಣ ಹೊಂದಿದ್ದು, ಇವರ ಮರಣ ಪ್ರಮಾಣ ಪತ್ರವನ್ನು ನೀಡುವಂತೆ ಎದುರುದಾರ-ರಿಗೆ ನಿರ್ದೇಶನ ನೀಡುವಂತೆ ಕೋರಿ ಈ ಪ್ರಕರಣವನ್ನು ಸಲ್ಲಿಸಿದ್ದು, ಇವರ ಮರಣ ದಿನಾಂಕದ ಬಗ್ಗೆ ಯಾರಾದರೂ ತಕರಾರು ಇದ್ದರೆ ಮಿದ್ದಾಗಿ ಆಗಲಿ ಅಫವಾ ಅಧಿಕಾರ ಕೊಟ ವಕೀಲರ ಮುಖಾಂತರವಾಗಲೀ ನಾಯಾಲಯ ಗಧಿಪಡಿಸಿದ ದಿನಾಂಕದಂದು ಅಂದರೆ, 04.08.2022ರ ದೇಗೆ ಸರಿಯಾಗ II-00 ಘಂಟೆಗೆ ಪ್ರಾಯಾಲಯದ ಮುಂದೆ ಹಾಜರಾಗಿ ತಕರಾರು ಸಲ್ಲಿಸತಕ್ಕದ್ದು, ತಪ್ಪದಲ್ಲಿ ಯಾರದ್ದೂ ತಕರಾರೂ ಇಲ್ಲವೆಂದು ಪರಿಗಣಿಸಿ ಯಾರದ್ದೂ ತಕರಾರೂ ಇಲ್ಲವೆಂದು ಪರಿಗಣಿಸಿ ಉಲ್ಲೇಖಿತ ಪ್ರಕರಣವನ್ನು ಮುಂದುವರೆಸಿ ಇತ್ಯರ್ಥ

2022ರ ಜೂನ್ 30ನೇ ತಾರೀಮು ಈ ದಿವಸ ನನ್ನ ಸಹಿ ಮತ್ತು ನ್ಯಾಯಾಲಯದ ಮೊಹರಿನೊಂದಿಗೆ ಹೊರಡಿಸಲಾಗಿದೆ. ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ

ಶಿರಸ್ತೆದಾರರು. ಮಾನ್ಯ 1ನೇ ಅಪರ ಸಿವಿಲ್ ನ್ಯಾಯಾಧೀಶರು ಮತ್ತು ಜಿ.ಎಂ.ಎಫ್.ಸಿ. ನ್ಯಾಯಾಲಯ, ಕನಕಶುರ ಅರ್ಜಿದಾರರ ಪರ ವಕೀಲರು ವಕೀಲರು, ಕನಕಪುರ ಸ್ಥಳ : ಕನಕಸುರ ದಿನಾಂಕ: 30/06/2022

ಮಾನ್ಯ (ನೇ ಅಪರ ಸಿವಿಲ್ ನ್ಯಾಯಾಧೀಶರ ಮತ್ತು ಚಿ.ಎಂ.ಎಫ್.ಸ್ಟ್ ನ್ಯಾಯಾಲಯ ಕನಕಮರ ಗಿ.ಮಿಸ್.ನಂ. 682/2022

ಅರ್ಜಿದಾರರು: ಶ್ರೀಮತಿ ಚಿಕ್ಕತಾಯಮ್ಮ, ಕೋಂ ಲೇಟ್ ಕರಿಗೌಡ @ ಕರಿಯಪ್ಪ ವಯಸ್ಸು 69 ವರ್ಷ ವಿಳಾಸ: ಸೋರೇಕಾಯಿದೊಡ್ಡ ಗ್ರಾಮ ಸಾತನೂರು ಹೋಬಳಿ, ಕನಕಮರ ತಾಲ್ಲೂಕು, ರಾಮನಗರ ಜಿಲ್ಲೆ. ಮತ್ತು ಇತರರ ವಿರುದ್ಧ ಪ್ರತಿ ಅರ್ಜಿದಾರರು: I. ಜನನ ಮತ್ತು ಮರಣ

ನೊಂದಣಿ ಅಧಿಕಾರಿಗಳು. ತಹಶೀಲಾರ್ ಕನಕಮರ ಗ್ರಾಮ ಲೆಕ್ಕಾಧಿಕಾರಿಗಳು, ಸೋರೇಕಾಯಿದೊಡ್ಡಿ ವೃತ್ರ ಸಾತನೂರು ಹೋಬಳಿ, ಕನಕಷುರ ತಾಲ್ಲೂಕು ರಾಮನಗರ ಜಿಲ್ಲಿ.

ಮೇಲ್ವಾಣಿಸಿರುವ ಆರ್ಜಿದಾರರು ಈ ಮೂಲಕ ಕಿಳಿಯಪಡಿಸುವುದೇನೆಂದರೆ, Iನೇ ಆರ್ಜಿದಾರರ ಮಾವ, 2ನೇ ಮತ್ತು 3ನೇ ಆರ್ಜಿದಾರರ ಶಾಶನವರಾದ ರ್ಶಿ ಕೆಂಪೇಗೌಡ ಬೆನ್ ಲೇಟ್ ಕುಂಟಸಿದೇಗೌಡ ಶವರು, ಸೋರೇಕಾಯಿದೊಡ್ಡಿ ಗಾಮ, ಸಾತನೂರು ಹೋಬಳ, ಕನಕಮರ ತಾಲ್ಲೂಕು ರಾಮನಗರ ಜಿಲ್ಲೆ ದಿನಾಂಕ 05.12.1997 ರಂದು ಮರಣ ಹೊಂದಿದ್ದಾ ಇವರ ಮರಣ ಪ್ರಮಾಣ ಪತ್ರವನ್ನು ನೀಡುವಂತೆ ಎದುರುದಾರರಿಗೆ ನಿರ್ದೇಶನ ನೀಡುವಂತೆ ಕೋರಿ ಈ ಪ್ರಕರಣವನ್ನು ಸಲ್ಲಿಸಿದ್ದು, ಇವರ ಮರಣ ದಿನಾಂಕದ ಬಗ್ಗೆ ಯಾರಾದರೂ ಶಕರಾರು ಇದ್ದರೆ ಮಿದ್ದಾಗಿ ಆಗಲಿ ಅಥವಾ ಆದಿಕಾರ ಕೊಟ ವಕೀಲರ ಮುಖಾಂತರವಾಗಲಿ ಸ್ಯಾಯಾಲಯ ನಿಗಧಿಪಡಿಸಿದ ದಿನಾಂಕದಂದು ಆಂದರೆ 04.08,2022ರ ವೆಳಗ್ಗೆ ಸರಿಯಾಗಿ 11=00 ಘಂಟೆಗೆ ನ್ಯಾಯಾಲಯದ ಮುಂದೆ ಹಾಜರಾಗಿ ತಕರಾರು ಸಲ್ಲಿಸತಕ್ಕದ್ದು, ತಪ್ಪಿದಲ್ಲಿ ಯಾರದ್ದೂ ತಕರಾರೂ ಇಲ್ಲವೆಂದು ಪರಿಗಣಿಸಿ ಉಲ್ಲೇಖಿತ ಪ್ರಕರಣವನ್ನು ಉಲ್ಲೇಖತ " ಪ್ರಕರಣವನ ಮುಂದುವರೆಸಿ ಇತ್ಕರ್ಥ ಗೊಳಿಸಲಾಗುವುದು. 2022ರ ಜೂನ್ 30ನೇ ತಾರೀಖು ಈ ದಿವಸ ನನ ಸಹಿ ಮತ್ತು ನ್ಯಾಯಾಲಯದ ಮೊಹರಿನೊಂದಿಗೆ

ಮಾನ್ಯ ನ್ಯಾಯಾಲಯದ ಆದೇಶರ ಮೇರೆಗೆ ಶಿರಸ್ತೆದಾರರು, ಮಾನ್ಯ ನೇ ಅವರ ಸಿವಿಲ್ ನ್ಯಾಯಾಧೀತರು ಮತ್ತು ಜಿ.ಎಂ.ಎಫ್.ಸಿ. ನ್ಯಾಯಾಲಯ, ಕನಕಪುರ ಅರ್ಜಿದಾರರ ಪರ ವಕೀಲರು ೩ಎ೦.ಜಗದೀಶ್ ವಕೀಲರು, ಕನಕಪುರ ಸ್ಥಳ : ಕನಕಮರ ದಿನಾಂಕ: 30/06/2022

ಮಾನ್ಯ 1ನೇ ಅಪರ ಸಿವಿಲ್ ನ್ಯಾಯಾಧೀಕರ ಮತ್ತು ಜಿ.ಎಂ.ಎಫ್.೩. ನ್ಯಾಯಾಲಯ ಕನಕಸುರ t,ಮಸ್.ನಂ. 681/2022

ಅರ್ಜಿದಾರರು: ಕ್ರೀಮತಿ ಚಿಕ್ಕತಾಯಮ್ಮ, ಕೋಂ ಲೇಟ್ ಕರಿಗೌಡ (೧) ಕರಿಯಪ್ಪ ವಯಸ್ಸು 69 ವರ್ಷ ವಿಳಾಸ: ಸೋರೇಕಾಯದೊಡ್ಡ ಗ್ರಾಮ ಸಾತನೂರು ಹೋಬಳಿ. ಕನಕಮರ ತಾಲ್ಲೂಕು, ರಾಮನಗರ ಜಿಲ್ಲೆ. ಮತ್ತು ಇತರರು

ಕನಂಪುಂ ತಾಲ್ದೂಕು, ರಾಮನಗರ ಜ್ಞಾ. ಮತ್ತು ಇತರರು ಪಡಿದ್ದ ಪ್ರತಿ ಆರ್ಜಿದಾರರು : l. ಜನನ ಮತ್ತು ಮರಣ ನೊಂದಣಿ ಆಧಿಕಾರಿಗಳು, ತಹಶೀಲ್ಟಾರ್ ಕನಕಪರ 2. ಗ್ರಾಮ ಲೆಕ್ಕಾಧಿಕಾರಿಗಳು, ಸೋರೇಕಾಯಿದೊಡ್ಡಿ ವೃತ್ತ, ಸಾತಿಗು ರಾಮನಗರ ಜಿಲ್ಲೆ. ಸಾತನೂರು ಹೋಬಳಿ. ಕನಕಮರ ತಾಲ್ಲೂಕು

ಪ್ರೀಲ್ಯಾಣಿಸಿರುವ ಆರ್ಜಿವಾರರು ಈ ಮೂಲಕ ತಿಳಿಯಪಡಿಸುವುದೇನೆಂದರೆ. Iನೇ ಆರ್ಜಿವಾರರ ಸಹೋದರು, 2ನೇ ಅರ್ಜಿವಾರರ ತಾಯ ಮತ್ತು 3ನೇ ಅರ್ಜಿದಾರರ ಆತ್ತೆಯವರಾದ ಶ್ರೀಮತಿ ಬೊಮ್ಮಮ್ಮ ಕೋಂ ಕರಿಗೌಡ 🥷 ಕರಿಯಪ್ಪ ರವರು. ಸೋರೇಕಾಯದೊಡ್ಡಿ ಗಾಮ. ಸಾತನೂರು ಹೋಬಳಿ, ಕನಕಮರ ತಾಲೂಕು ಮರಣ ಹೊಂದಿದ್ದು. ಇವರ ಮರಣ ಪ್ರಮಾಣ ಪತ್ರವನ್ನು ನೀಡುವಂತೆ ಎದುರುದಾರರಿಗೆ ನಿರ್ದೇಶನ ನೀಡುವಂತೆ ಕೋರಿ ಈ ಪ್ರಕರಣವನ್ನು ಸಲ್ಲಿಸಿದ್ದು, ಇವರ ಮಠಣ ದಿನಾಂಕದ ಬಗ್ಗೆ ಯಾರಾದರೂ ತಕರಾರು ಇದ್ದರೆ ಮಿದ್ದಾಗಿ ಆಗಲಿ ಅಥವಾ ಅಧಿಕಾರ ಕೊಟ ಪಕೀಲರ ಮುಖಾಂತರವಾಗಲೀ ಸಾಯಾಲಯ ಗಧಿಪಡಿಸಿದ ದಿನಾಂಕದಂದು ಅಂದರೆ, 04.08.2022ರ ಣಿಂಗೆ ಸರಿಯಾಗಿ II:00 ಹಂಟೆಗೆ ನ್ಯಾಯಾಲಯದ . ಂದೆ ಹಾಜರಾಗಿ ತಕರಾಯ ಸಲ್ಲಿಸತಕ್ಕನ್ನು, ತಪ್ಪಿದಲ್ಲಿ ಇರದ್ದೂ ತಕರಾರೂ ಇಲ್ಲವೆಂದು ಪರಿಗಣಿಸಿ ಯಾರದ್ದೂ ಶಕರಾರೂ ಇಲ್ಲವೆಂದು ಪರಿಗಣೆ ಉಲ್ಲೇಖಿತ ಪ್ರಕರಣವನ್ನು ಮುಂದುವರೆಸಿ ಇತ್ಯರಣ ಗೊಳಿಸಲಾಗುವುದು. 2022ರ ಜೂನ್ ೨೦ನೇ ತಾರೀಯಿ ಈ ದಿವಸ ನನ

ಸಹಿ ಮತ್ತು ನ್ಯಾಯಾಲಯದ ಮೊಹರಿನೊಂದಿಗ ಹೊರಡಿಸಲಾಗಿದೆ. ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ ಶಿರಸ್ತೆದಾರರು, ಮಾನ್ಯ 1ನೇ ಅತರ ಸಿವಿಲ್ ನ್ಯಾಯಾಧೀಶರು ಮತ್ತು ಜಿ.ಎಂ.ಎಫ್.ಸಿ. ನ್ಯಾಯಾಲಯ, ಕನಕತುರ ರ್ಜಿವಾರರ ಪರ ವಕೀಲರು ಸಿ.ಎಂ.ಜಗದೀಶ್ ವಕೀಲರು, ಕನಕಮರ

ಸ್ಥಳ : ಕನಕಪುರ ದಿನಾಂಕ: 30/06/2022

ಮಾನ್ಯ 1ನೇ ಅಪರ ಸಿವಿಲ್ ನ್ಯಾಯಾಧೀಶರ ಮತ್ತು ಜಿ.ಎಂ.ಎಫ್.ಸಿ, ನ್ಯಾಯಾಲಯ ಕನಕಪುರ v.ಮಿಸ್.ನಂ. 680/2022

ಅರ್ಜಿದಾರರು: ಶ್ರೀಮತಿ ಚಿಕ್ಕತಾಯಮ್ಮ, ಕೋಂ ಲೇಟ್ ಕರಿಗೌಡ @ ಕರಿಯಪ್ಪ ವಯಸ್ಸು 69 ವರ್ಷ ವಿಶಾಸ: ಸೋರೇಕಾಯಿದೊಡಿ ಗ್ರಾಮ ಸಾತನ್ಯರು ಹೋಬಳಿ. ಕನಕಪುರ ಪಾಲ್ಲೂಕ್ಸ್, ರಾಮನಗರ ಜಿಲ್ಲೆ, ಮತ್ತು ಇತರರು ವಿರುದ್ಧ ಪ್ರತಿ ಅರ್ಜಿದಾರರು: I. ಜನನ ಮತ್ತು ಮರಣ

ನೊಂದಣಿ ಅಧಿಕಾರಿಗಳು, ತಹತೀಲಾರ್ ಕನಕಮರ ಗ್ರಾಮ ಲೆಕ್ಕಾಧಿಕಾರಿಗಳು, ಸೋರೇಕಾಯಿದೊಡ್ಡಿ ವೃತ್ತ, ಸಾತನೂರು ಹೋಬಳಿ, ಕನಕಮರ ತಾಲ್ಲೂಕು ರಾಮನಗರ ಜಿಲ್ಲೆ. ಮೇಲ್ವಾಣಿಸಿರುವ ಅರ್ಜಿದಾರರು ಈ

ತಿಳಿಯಪಡಿಸುವುದೇನೆಂದರೆ. 1ನೇ ಅರ್ಜಿದಾರರ ಗಂಡ. ?ನೇ ಆರ್ಜಿದಾರರ ತಂದೆ ಮತ್ತು 3ನೇ ಅರ್ಜಿದಾರರ ಮಾವನವರಾದ ಶ್ರೀ ಕರಿಗೌಡ @ ಕರಿಯಪ್ಪ ಬಿನ್ ಲೇಟ್ ಕೆಂಪೇಗವಡ ರವರು, ಸೋರೇಕಾಯಿದೊಡ್ಡಿ ಗ್ರಾಮ. ಸಾತನೂರು ಹೋಬಳಿ, ಕನಕಮರ ತಾಲೂಕು ರಾಮನಗರ ಜಿಲ್ಲೆ, ದಿನಾಂಕ 10.05.1997 ರಂದು ಮರಣ ಹೊಂದಿದ್ದು ಇವರ ಮರಣ ಪ್ರಮಾಣ ಪಕ್ರವನ್ನು ನೀಡುವಂತೆ ಎದುರುದಾರರಿಗೆ ನಿರ್ದೇಶನ ನೀಡುವಂತೆ ಕೋರಿ ಈ ಪ್ರಕರಣವನ್ನು ಸಲ್ಲಿಸಿದ್ದು, ಇವರ ಮರಣ ದಿನಾಂಕದ ಬಗ್ಗೆ ಯಾರಾದರೂ ತಕರಾರು ಇದ್ದರೆ ಖುರ್ದಾಗಿ ಆಗಲಿ ಅಥವಾ ಅಧಿಕಾರ ಕೊಟ ವಕೀಲರ ಮುಖಾಂತರವಾಗಲೀ ನ್ಯಾಯಾಲಯ ನಿಗಧಿಪಡಿಸಿದ ದಿನಾಂಕದಂದು ಅಂದರೆ. 04.08.2022ರ ಬೆಳಿಗೆ ಸರಿಯಾಗಿ H=00 ಘಂಟೆಗೆ ನ್ಯಾಯಾಲಯದ ಮುಂದೆ ಹಾಜರಾಗಿ ನ್ಯಾಯಾಲಯದ ಶಕರಾರು ಸಲ್ಲಿಸತಕ್ಕದ್ದು, ಶಪ್ತಿದಲ್ಲಿ ಯಾಂದ್ರೂ ತಕರಾರೂ ಇಲ್ಲವೆಂದು ಪರಿಗಣಿಸಿ ಉಲ್ಲೇಖಿತ ಪ್ರಕರಣವನ್ನು ಪ್ರಾಯವರಿಸುವ ಪತ್ರರ್ಥ ಗೊಳಿಸಲಾಗುವುದು. 2022ರ ಜಾನ್ 30ನೇ ಪ್ರಾರೀಯ ಈ ದಿವಸ ನನ್ನ ಸಹಿ ಮತ್ತು ನ್ಯಾಯಾಲಯದ ಮೊಹರಿನೊಂದಿಗೆ ಹೊರಡಿಸಲಾಗಿದೆ.

ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ ಶಿರಸ್ತೆದಾರರು. ಮಾನ್ಯ 1ನೇ ಅಪರ ೩ವಿಲ್ ನ್ಯಾಯಾಧೀಶರು ಮತ್ತು ಜಿ.ಎಂ.ಎಫ್.೩ ನ್ಯಾಯಾಲಯ, ಕನಕಪುರ ಆರ್ಜಿದಾರರ ಪರ ವಕೀಲರು ವಕೀಲರು, ಕನಕಪುರ ಸ್ಥಳ : ಕನಕಪುರ ದಿನಾಂಕ: 30/06/2022

ಸ್ಮಮಸ್.ನಂ. 24/2022 ಅರ್ಜಿದಾರರು: ಶೀಮತಿ ಸುಧಮ್ಮ ಕೋಂ ಲೇಟ್ ದ್ಯಾವಲಿಂಗಯ್ನ @ ಪುಟ್ಟಸ್ಥಾಮಯ್ಯ ವಯಸ್ಸು 83 ವರ್ಷ ವಾಸ: ಶೇರುಬೀದ ಗ್ರಾಮ, ಮರಳವಾಡಿ ಹೋಬಳಿ. ಕನಕಮರ ತಾಲ್ಲೂಕು, ರಾಮನಗರ ಜಿಲ್ಲೆ.

ಪ್ರತಿ ಅರ್ಜಿದಾರರು: 1. ಜನನ ಮತ್ತು ಮರಣ ನೊಂದಣೆ ಅಧಿಕಾರಿಗಳು, ತಹತೀಲಾರ್ ಕನಕಮರ, ಕನಕಮರ ತೇರುಬೀದಿ ವೃತ್ತ, ಮರಳವಾಡಿ ಹೋಬಳ, ಕನಕಮರ ತಾಲ್ಲೂಕು, ರಾಮನಗರ ಜಿಲ್ಲೆ.

ತಿಳಿಯಪಡಿಸುವದೇನೆಂದರೆ. **ಆರ್ಜೆ**ದಾರರ ಗಂಡನವರಾದ ಶ್ರೀ ದ್ವಾವಲಿಂಗಯ್ಯ (ಥ) ಪುಟ್ಟಸ್ವಾಮಯ ಬಿನ್ ಲೇಟ್ ದ್ವಾವಲಿಂಗಯ್ಯ ರವರು, ರಾಮನಗರ ಜಿಲ್ಲೆ, ಕನಕಮರ ತಾಲ್ಲೂಕು, ಮರಳವಾಡಿ ಹೋಬಳಿ, ತೇರುಬೀದಿ ಗ್ರಾಮದಲ್ಲಿ ದಿನಾಂಕ 30.01.1976 ರಂದು ಮರಣ ಹೊಂದಿದ್ದು, ಇವರ ಮರಣ ಪ್ರಮಾಣ ಪತ್ರವನ್ನು ನೀಡುವಂತೆ ಎದುರುದಾರರಿಗೆ ನಿರ್ದೇಶನ ನೀಡುವಂತೆ ಕೋರಿ ಈ ಪ್ರಕರಣವನ್ನು ಸಲ್ಲಿಸಿದ್ದು, ಇವರ ಮರಣ ದಿನಾಂಕದ ಬಗ್ಗೆ ಯಾರಾದರೂ ತಕರಾರು ಇದ್ದರೆ ಮಿದ್ದಾಗಿ ಆಗಲಿ ಅಥವಾ ಅಧಿಕಾರ ಕೊಟ ಪಕೀಲರ ಮುಖಾಂತರವಾಗಲೀ ನ್ಯಾಯಾಲಯ ಬೆಳಿಗ್ಗೆ ಸರಿಯಾಗಿ U=00 ಘಂಟಿಗೆ ನ್ಯಾಯಾಲಯದ ಮುಂದೆ ಹಾಜರಾಗಿ ತಕರಾರು ಸಲ್ಲಿಸತಕ್ಕದ್ದು, ತಪ್ಪಿದಲ್ಲಿ ಯಾರದ್ದೂ ಕಕರಾರೂ ಇಲ್ಲವೆಂದು ಪರಿಗಣಿಸಿ ಉಲ್ಲೇಖಿಕ ಪ್ರಕರಣವನ್ನು ಮುಂದುವರೆಸಿ ಇತ್ಯರ್ಥ

ರಿಲ್ಲಿಯ ಗೊಳಿಸಲಾಗುವುದು. 2022ರ ಜಲೈ 1ನೇ ತಾರೀಯ ಈ ದಿವಸ ನನ್ನ ಸಹಿ ಮತ್ತು ಸ್ಥಾಯಾಲಯದ ಮೊಹರಿನೊಂದಿಗೆ ಸಹಿ ಮತ್ತು ^{ಹಿ} ಹೊರಡಿಸಲಾಗಿದೆ. ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ

ಶಿರಸ್ತೆದಾರರು. ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ. ಎಫ್.ಸಿ. ನ್ಯಾಯಾಲಯ, ಕನಕಮರ ಅರ್ಜಿದಾರರ ಪರ ಪಕೀಲರು ಎಲ್.ಪುಟ್ಟಮಾದಯ್ಯ ಮತ್ತು ಸಿ.ಗುರುಪ್ರಕಾದ್ ವಕೀಲರು ಸ್ಥಳ : ಕನಕಮರ ದಿನಾಂಕ: 01./07/2022

ಕೆಟ್ಟಸಹವಾಸದಿಂದಾಗುವ ಪರಿಣಾಮವೂ ಕೆಟ್ಟದ್ದೇ ವಾಯಣದಲ್ಲಿ ಹನುಮಂತ ಇದ್ದಲ್ಲೆಲ್ಲ ಆನಂದ ತುಂಬಿರುತ್ತದೆ. ಸುಗ್ರೀವನಿಗೆ, ರಾಮನಿಗೆ, ವಾನರರಿಗೆ, ವಿಭೀಷಣನಿಗೆ, ಲಕ್ಷ್ಮಣನಿಗೆ,

ಸೀತೆಗೆ, ಭರತನಿಗೆ ಹೀಗೆ ಪ್ರತಿಯೊಬರಿಗೂ ಆನಂದ ತಂದವನು ಹನುಮಂತ. ಹನು ಮಂತನ ಪರಾಕ್ರಮ ನಮ ಗೆಲ್ಲ ತಿಳಿದಿರುವುದೆ. ರಾಮಾಯಣದಲ್ಲಿ ರಾಮನಿಲ್ಲದಿರುವ ಒಂದೇ ಒಂದು ಕಾಂಡವಿದೆ ಅದೇ ಸುಂದರಕಾಂಡ. ಈ ಸುಂದಕಾಂಡದಲ್ಲಿ ಹನುಮಂತ ಸೀತೆಯನ್ನು ಹುಡುಕಿಕೊಂಡು ಲಂಕೆಯ ಅಶೋಕವನಕ್ಕೆ ಬಂದು ಸೀತೆಗೆ ನಮಸ್ಕರಿಸಿ ರಾಮಧ್ಯಾನ ಮಾಡುತ್ತಾ ಅವಳಿಗೆ ಆನಂದವನ್ನು ತಂದು

ರಾಮನು ನೀಡಿದ್ದ ಗುರುತಿನ ಮುದ್ರಿಕೆಯನ್ನು ನೀಡುತ್ತಾನೆ. ಇದರಿಂದ ಸಂತೋಷಗೊಂಡ ಸೀತೆ ತನ್ನ ಗುರುತಿಗಾಗಿ ಚೂಡಾ ಮ ಣಿಯನ್ನ ಕೊಟ್ಟು ಒಂದು ರಹಸ್ಯ ಕಥೆ ಯನ್ನು ಹೇಳುತ್ತಾಳೆ. ಅದೇ ರಾಮನು ಕಾಗೆಯ ಮೇಲೆ ಬ್ರಹ್ಮಾಸ್ತ ಪ್ರಯೋಗಿ ಸಿದ್ದ ಕಥೆ. ರಾಮ [ಾ]ವನವಾಸಕೆ ಬಂದಾಗ ಚಿತ್ರಕೂಟ



ಪರ್ವತದಲ್ಲಿ ತಂಗಿದ್ದಾಗ, ಒಂದು ದಿನ ಮುಂಜಾನೆ ನಾಲ್ಕು ಘಂಟೆಗೆ ಸೀತೆಯು ಎದು ಅಂಗಳವನ್ನು ಶುಚಿಗೊಳಿಸುವಾಗ ಅನೇಕ ಕಾಗೆಗಳು ಕೂಗುತಿದವು. ಸೀತೆ ಅಂಗಳವನ್ನು ಶುಚಿಗೊಳಿಸುವಾಗ ಒಂದು ಕಾಗೆ ಅವಳ ಸನಗಳಿಗೆ ಬಂದು ಕುಕ್ಕಿ ಅವಳಿಗೆ ಇರುಸುಮುರುಸನ್ನ ಉಂಟು ಮಾಡುತ್ತಿತ್ತು. ಸೀತೆ ಎಷ್ಟೇ ಬಾರಿ ಓಡಿಸಿದರು ಮತ್ತೆ, ಮತ್ತೆ ಬಂದು ಕುಕ್ಕುತ್ತಿತ್ತು. ಅದೇ ಸಮಯಕ್ಕೆ ರಾಮನು ಎದ್ದು ಹೊರಗೆ ಬಂದಾಗ ಆ ಕಾಗೆಯು ಸೀತೆಗೆ ಉಪದ್ರವ ಕೊಡುವುದನ್ನು ಕಂಡು ರಾಮನು ಒಂದು ಹುಲ್ಲುಕಡ್ಡಿಯಲ್ಲಿ ಬ್ರಹ್ಮಾಸ್ತ್ರವನ್ನು ಮಂತ್ರಿಸಿ ಕಾಗೆಯ ಮೇಲೆ ಬಿಟ್ಟ.

ಅರೇ ಒಂದು ಕಾಗೆಯ ಉಪದ್ರವಕ್ಕೆ ಬ್ರಹ್ಮಾಸ್ತವೇ ಎಂದರೇ, ಅದು ಕೇವಲ ಕಾಗೆಯಾಗಿರಲಿಲ್ಲ ಅದರೊಳಗೆ ಕುರಂಗನೆಂಬ ದೈತ್ಯ, ಜತೆಗೆ ಇಂದ್ರನ ಮಗನಾದ ಜಯಂತ ಇಬ್ಬರೂ ಇದ್ದರು. ಕುರಂಗ ದೈತ್ಯ ಜಯಂತನಿಗೆ ಸೀತೆಯ ಮೇಲೆ ಆಸೆಬರಿಸಿ ಅವನನ್ನು ತನ್ನ ಜತೆಯಲ್ಲಿ ಕರೆದುಕೊಂಡು ಬಂದಿದ್ದ. ಅಷ್ಟೇ ಅಲ್ಲದೇ ಅವನು ಬ್ರಹ್ಮನಿಂದ ವರಪಡೆದು ತಾನು ಅಜೇಯನಾಗಬೇಕೆಂದು ಕಾಗೆಯ ಕಣ್ಣುಗಳಲ್ಲಿ ಅವಿತಿದ್ದ. ಎಲ್ಲಿಯವರೆಗೆ ಕಾಗೆಗಳಿಗೆ ಕಣ್ಣುಗಳಿರುತ್ತವೆಯೋ ಅಲ್ಲಿವರೆಗೆ ಕುರಂಗನಿಗೆ ಮರಣವಿರುವುದಿಲ್ಲ ಇದನ್ನು ತಿಳಿದ ರಾಮ ಆ ಕಾಗೆಯ ಮೇಲೆ ಬ್ರಹ್ಮಾಸ್ತ್ರ ಉಪಯೋಗಿಸಿದ್ದ. ಆಗ ಕಾಗೆಯು ಬ್ರಹ್ಮಾಸ್ತ್ರದಿಂದ ಪಾರಾಗಲು, ಇಂದ್ರನ ದೇವಲೋಕ, ಬ್ರಹ್ನನ ಬ್ರಹ್ನಲೋಕ, ಹಾಗೂ ರುದ್ರದೇವನ ಕೈಲಾಸಕ್ಕು ಹೋದರೂ ಯಾರೂ ಸಹಾಯಕ್ಕೆ ಬಾರದುದರಿಂದ ಮತ್ತೆ ಹರಿ ನಿನ್ನ ಚರಣವೇ ಗತಿಯೆಂದು ಅವನ ಪಾದಗಳಿಗೆ ಬಂದೆರಗಿ ಕ್ಷಮೆ ಯಾಚಿಸುತ್ತದೆ. ಆಗ ರಾಮನು ಜಯಂತನನ್ನು ರಕ್ಷಿಸಿ ಮುಂದೆ ಈ ರೀತಿ ಕೆಟ್ಟವರ ಜತೆ ಸೇರಿ ಕೆಟ್ಟದ್ದನ್ನು ಮಾಡಬಾರದೆಂದು ಹೇಳಿ ಅವನನ್ನು ಕಳುಹಿಸುತ್ತಾನೆ. ಆದರೆ ದುಷ್ಟಕುರಂಗನನ್ನು ಸಂಹರಿಸುತ್ತಾನೆ ಮತ್ತು ದೈತ್ಯನೆಂದು ಗೊತ್ತಿದ್ದರೂ ತಮಗೆ ಹೆಚ್ಚಿನ ಶಕ್ತಿ ಬರುತ್ತದೆಯೆಂದು ಅವನಿಗೆ ತಮ್ಮ ಕಣ್ಣು ಗಳಲ್ಲಿ ಜಾಗ ಕೊಟ್ಟಿದ್ದಕ್ಕಾಗಿ ಕಾಗೆಗಳ ಒಂದು ಕಣ್ಣಿನ ದೃಷ್ಟಿಯನ್ನೇ ತೆಗೆಯುತ್ತಾನೆ. ಹಾಗಾಗಿ ಇಂದಿಗೂ ಕಾಗೆಗಳಿಗೆ ಗೋಲ ಎರಡಿದ್ದರೂ ಕಣ್ಣು ಕಾಣುವುದು ಒಂದೇ ಎನ್ನುವ ಮಾತಿದೆ. ಈ ರಹಸ್ಯ ಕಥೆ ನನಗೆ ಮತ್ತು ರಾಮನಿಗೆ ಬಿಟ್ಟರೇ ಬೇರಾರಿಗೂ ತಿಳಿದಿಲ್ಲ ಈ ಕಥೆಯನ್ನು ನೀನು ರಾಮನಿಗೆ ಹೇಳು ಅವನು ಖುಷಿಯಾ ಗುತ್ತಾನೆ. ಹಾಗೂ ಅದಷ್ಟು ಬೇಗ ಬಂದು ರಾವಣನನ್ನು ಕೊಂದು ತನ್ನನ್ನು ಕರೆದೊಯ್ಯಲು ಹೇಳು ಎಂದು ಹೇಳಿ ಕಳುಹಿಸಿಕೊಡುತ್ತಾಳೆ. ವಾಲ್ಫೀಕಿ ರಾಮಾಯಣದಲ್ಲಿ ಸಿಗುವ ಈ ಪ್ರಸಂಗ ದುಷ್ಟರ ಸಂಗ ಮಾಡಿದಾಗ ಆಗಬಹುದಾದ ಪರಿಣಾಮಗಳ ಬಗ್ಗೆ ಬಹಳ ಚೆನ್ನಾಗಿ ತಿಳಿಸಿ ಕೊಡುತ್ತದೆ. ನಾವು ಅನೇಕ ಬಾರಿ ಕೆಟ್ಟ ಸ್ನೇಹಿತರನ್ನು ಸಹಿಸಿಕೊಂಡು ಬಿಡುತ್ತೇವೆ. ಕೆಟ್ಟವರ ಮಧ್ಯೆ ನಾವು ಒಳ್ಳೆಯ ವರಾದರು ಪ್ರಯೋಜನ ಬರುವುದಿಲ್ಲ. ಸ್ನೇಹ ಸಂಬಂಧಗಳನ್ನ ಮಾಡಿಕೊ ಳುವಾಗ ಎಚ್ಚರವಿರಲಿ, ಹೂವಿನಿಂದ ನಾರೂ ಸ್ವರ್ಗ ಸೇರುವಂತಾಗಲಿ.

ರಾಷ್ಟ್ರೀಯ ಪಕ್ಷಗಳ ತಂತ್ರ ಫಲಿಸಲ್ಲ

ಬೆಂಗಳೂರು: ದಕ್ಷಿಣ ಭಾರತದಲ್ಲಿ ಆಯಾ ಪ್ರಾದೇಶಿಕ ಸಮಸ್ಯೆ ಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಹೋರಾಟ ಮಾಡುವ ಪಕ್ಷಗಳನ್ನು ಕುಟುಂಬ ರಾಜಕಾರಣದ ನೆಪದಲ್ಲಿ ಪ್ರತಿಪಕ್ಷ ಹಾಗೂ ಪ್ರಾದೇಶಿಕ ಪಕ್ಷಗಳ ನಾಯಕರನ್ನು ದಮನ ಮಾಡುವ ಪ್ರಯತ್ನವನ್ನು ರಾಷ್ಟ್ರೀಯ ಪಕ್ಷಗಳು ಮಾಡುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಟೀಕಿಸಿದರು.

ಮಾಡಿರುವ, ಆದಿಶಕ್ತಿ ಚೌಡೇಶ್ವರಿ ಕಾಶೀನಾಥ ದೇವಸ್ಥಾನದ ಪ್ರತಿ ಸ್ಥಾಪನಾ ಮಹೋತವದಲ್ಲಿ ಭಾಗವಹಿಸಿ ಬಳಿಕ ಮಾತನಾಡಿದ ಅವರು, ಉತರ ಭಾರತದ ವಿಷಯ ಬೇರೆ ಇರಬಹುದು, ಆದರೆ ದಕ್ಷಿಣ ಭಾರತದ ಜನ ಹೆಚ್ಚು ಬುದ್ಧಿವಂತರು. ಅದರಿಂದ ಪ್ರತಿಪಕ್ಷಗಳನು ದಮನ ಮಾಡುವ ರಾಷ್ಟ್ರೀಯ ಪಕ್ಷಗಳ ಹಿಡನ್ ಅಜೆಂಡಾ ಸಫಲವಾಗುವುದಿಲ್ಲ ಎಂದರು.

ರಾಜ್ಯದ ನಾಯಕರು ಕೇಂದ್ರದ ಮುಂದೆ ಗುಲಾಮರಂತೆ ಕೈಕಟ್ಟಿ ನಿಲ್ಲಬೇಕೆ? ಇದೇನಾ ಪ್ರಜಾಪ್ರಭುತ್ರ? ಇದೇನಾ ನೀವು ದೇಶಕ್ಕೆ ಕೊಡುವ ಕೊಡುಗೆ ? ಕಳೆದ 75 ವರ್ಷಗಳಿಂದಲೂ ಇದು ನಡೆಯುತ್ತಿದೆ ಎಂದು ಕಿಡಿ ಕಾರಿದರು. ಈ ವೇಳೆ ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣ ಸ್ವಾಮಿ, ಜೆಡಿಎಸ್ ಅಧ್ಯಕ್ಷ ಮುನೇಗೌಡ, ಉಪಾಧ್ಯಕ್ಷ ಹನುಮಂತಪ, ದೇಗುಲದ ಪ್ರಧಾನ ಅರ್ಚಕ ನಾಗೇಶ್ ಸೇರಿದಂತೆ ಅನೇಕರು ಇದ್ದರು.

ಸೂರ್ಯಾಸ್ತ: 07.04. ರಾಹು ಕಾಲ: ಮಧ್ಯಾಹ್ನ 03:00 ರಿಂದ 04:30 ರವರೆಗೆ.

ದಿನ ಭವಿಷ್ಯ

ಮುಂದಿರುತ್ತೀರಿ. ಮನೆ ಕಡೆ ನಿರ್ಲಕ್ಷ್ಯ ಸಲ್ಲ.

ಒಳ್ಳೆಯದು. ಮಕ್ಕಳ ಕಡೆ ಗಮನ ಇರಲಿ. ತುಲಾ ಬರಬೇಕಾಕಿದ ಹಣ ಹಿಂಪಡೆಯಲು ಹೆಚ್ಚು

ಮೂತ್ರಕೋಶದ ಸಮಸ್ಯೆ ಕಂಡು ಬಂದಲ್ಲಿ ತಕ್ಷಣ ವೈದ್ಯರನ್ನು

ಮೀನ ಬಟ್ಟೆವ್ಯಾಪಾರಿಗಳಿಗೆ ಒಳ್ಳೆಯ ದಿನ. ಸಾಮಾಜಿಕ ಕೆಲಸಗಳಿಗಾಗಿ